

+91 80 3745 1377
info@subex.com
www.subex.com

September 6, 2023

The Secretary **BSE Limited**Phiroze Jeejeebhoy Towers
Dalal Street, Mumbai- 400 001
Fax: 022-2272 2037/2039/2041/3121

BSE Scrip Code: 532348

The Secretary

National Stock Exchange of India Limited Exchange Plaza, 5th Floor, Plot no. C/l

G Block, Bandra-Kurla Complex Bandra (E), Mumbai - 400 051

Fax: 022-2659 8237/38; 2659 8347/48

NSE Symbol: SUBEXLTD

Dear Sir/Madam,

Sub: Newspaper Advertisement- Notice of the 29th (Twenty-Ninth) Annual General Meeting ("AGM") of Subex Limited ("the Company")

Pursuant to Regulation 30 and 47 of the Securities and Exchange Board of India (Listing Obligations and Disclosure Requirements) Regulations, 2015, please find enclosed the copies of newspaper advertisement published on September 6, 2023 in Financial Express (English) and Vishwa Vani (Kannada), regarding Notice of the 29th Annual General Meeting of the Company to be held through Video Conference/ Other Audio Visual Means, Book Closure and information on e-voting of the Company.

The above information is also available on the website of the Company at https://www.subex.com/investors/announcement-filing/#statutory-advertisement.

Kindly take the same on record.

Thanking you

Yours truly, For Subex Limited

G V Krishnakanth Company Secretary & Compliance Officer

Encl: as above

FINANCIAL EXPRESS

BROOKPROP MANAGEMENT SERVICES PRIVATE LIMITED

(Acting as a Manager of Brookfield India REIT) Registered Office of the Manager: Unit 2, 4th Floor, Godrej BKC Bandra Kurla Complex, Mumbai,

Maharashtra-400051, India, Tel: +91 - 22 45832450 / 478, CIN: U74999MH2018FTC306865, E-mail: reit.compliance@brookfield.com

NOTICE OF POSTAL BALLOT TO THE UNITHOLDERS

NOTICE is hereby given that pursuant to the REGULATION 22(2) OF THE SECURITIES AND EXCHANGE BOARD OF INDIA (REAL ESTATE INVESTMENT TRUST) REGULATIONS, 2014, READ WITH CHAPTER 9 ON "MANNER OF CONDUCTING MEETINGS OF UNIT HOLDERS" MASTER CIRCULAR DATED JULY 6, 2023 BEARING REFERENCE NO. SEBI/HO/DDHS-POD/P/CIR/2023/116 ISSUED BY SEBI (INCLUDING ANY STATUTORY AMENDMENT(S), MODIFICATION(S), VARIATION(S) OR RE-ENACTMENT(S) THERETO, FOR THE TIME BEING IN FORCE, AND AS AMENDED, FROM TIME TO TIME) and other applicable laws and regulations, if any, the Brookfield India Real Estate Trust ("Brookfield India REIT") has on Thursday, August 31, 2023, completed the dispatch of the Postal Ballot Notice through e-mail only to Unitholders whose names appeared in the Register of Members / List of Beneficial Owners as on Friday, August 25, 2023 (the "cut-off date") and whose email addresses are registered in the records of Depositories viz. National Securities Depository Limited ("NSDL") and Central Depository Services (India) Limited ("CDSL") to seek consent/approval of the Unitholders of Brookfield India Real Estate Trust by special majority for the agenda item mentioned in the Postal Ballot Notice.

Physical copies of the Postal Ballot Notice along with the Postal Ballot Form and pre-paid Business Reply Envelope will not be sent to the Unitholders. The communication of assent/dissent of the Unitholders would take place through the remote e-voting system ("E-Voting") only. Any person, who is not a Unitholder as on the close of business hours of the cut-off date, should treat this notice for information purposes only.

The Brookfield India REIT has engaged the services of Link Intime India Private Limited for providing the remote e-voting facility to the Unitholders. The detailed procedure of E-Voting is enumerated in the Notes to the Postal Ballot Notice.

The Board of Directors of the Manager, by resolution dated August 31, 2023 has appointed Mr. Maneesh Gupta, Practicing Company Secretary (FCS 4982), as the Scrutinizer for conducting the Postal Ballot through E-voting process in a fair and transparent manner.

All Unitholders are, therefore, informed that:

- Date of completion of dispatch/sending of Notice of Postal Ballot is Thursday, August 31, 2023.
- The e-voting period shall commence on Saturday, September 02, 2023 at 09:00 A.M. (IST) and end on Sunday, October 01, 2023 at 05:00 P.M. (IST). During this period, Unitholders of the Brookfield India REIT, holding units either in physical or dematerialized form, as on the cut-off date, i.e., Friday, August 25, 2023, may cast their vote electronically. The remote e-voting module shall be disabled by Link Intime India Private Limited thereafter.
- The voting rights of the Unitholders through Remote E-Voting shall be reckoned based on the Units held by them as on the close of the business hours on Friday, August 25, 2023 (cut-off date).
- The Notice of Postal Ballot has also been placed on the website of the Brookfield India REIT viz. https://www.brookfieldindiareit.in/investors as well as on website of Link Intime India Private Limited at instavote.linkintime.co.in
- Unitholders whose email IDs are not registered are therefore requested to update their email ID with their depository and for casting the voting, they can refer the instructions in the Notice of Postal Ballot. After successful registration of the e-mail address, a copy of this Notice along with the e-voting user ID and password will be sent to the Unitholders registered e-mail address, upon request received from the Unitholder. In case of any queries, Unitholders may write to reit.compliance@brookfield.com.
- In case of any queries, the Unitholders may refer to the Frequently Asked Questions (FAQs) at https://instavote.linkintime.co.in under Help section or send an email to enotices@linkintime.co.in or contact on: - Tel: 022-4918 6000.
- vii. For any grievances in respect of e-voting, Unitholders may contact to: Mr. Ashish Upadhyay, Associate-Technology Group, Link Intime India Pvt. Ltd, C 101, 247 Park, L.B.S. Marg, Vikhroli (West), Mumbai-400083, Email ID: enotices@linkintime.co.in, Contact No. +91 22 49186000
- viii. For any grievances in respect of Postal Ballot through E-voting only, Unitholders may contact to: Mr. Saurabh Jain, Compliance Officer and Company Secretary, (acting through the Manager, Brookprop Management Services Private Limited), Phone: 0124-3821400, Email: reit.compliance@brookfield.com The result of the Postal Ballot through E-voting will be declared/announced on or before 05:00 P.M.
- (IST) on Wednesday, October 04, 2023 at the principal place of business of the Brookfield India REIT. The results of the Postal Ballot along with the Scrutinizer's Report will also be displayed on the Brookfield India REIT website i.e., https://www.brookfieldindiareit.in/investors and on the website of Link Intime India Private Limited i.e., https://instavote.linkintime.co.in. The results will simultaneously be communicated to BSE Limited (BSE) and the National Stock Exchange of India Limited (NSE) and Registrar and Share Transfer Agent/E-voting Agency.

By Order of the Board For and on behalf of the Brookfield India Real Estate Trust, (acting through the Manager, Brookprop Management Services Private Limited)

Saurabh Jain Place: Gurugram Compliance Officer and Company Secretary Membership No. ACS 18964 Date: September 06, 2023

HEADS UP VENTURES LIMITED

(Formerly Known As The Mandhana Retail Ventures Limited) CIN: L52390MH2011PLC213349

Registered Office: Plot No. E-132, M.I.D.C., Tarapur Industrial Area, Boisar, Dist. Palghar - 401506

Corporate Office: 008, Peninsula Centre, Dr. S. S. Rao Road, Parel, Mumbai - 400012

Tel. No:- +91-22-24117743 • Email:- cs@huvl.in • Website: www.huvl.in NOTICE

NOTICE OF THE 12TH ANNUAL GENERAL MEETING TO BE HELD THROUGH VIDEO CONFERENCING / OTHER AUDIO VISUAL MEANS Notice is hereby given that the 12th Annual General Meeting ("AGM") of Heads UP Ventures Limited (Formerly The

Mandhana Retail Ventures Limited) ("the Company") will be held on Friday, 29th September, 2023 at 02:30 p.m (IST) through Video Conferencing (VC")/ Other Audio Visual Means ("OAVM") to transact the Ordinary and Special Businesses as set out in the Notice of the AGM, in compliance with applicable provisions of Companies Act, 2013 and Rules framed thereunder and SEBI (Listing Obligations and Disclosure Requirements) Regulations, 2015 (as amended), General Circulars No.14/2020 dated 8th April, 2020, No.17/2020 dated 13th April, 2020, No.20/2020 dated 5th May, 2020, No. 02/2021 dated 13th January, 2021, No. 19/2021 dated 13th December, 2021, No. 02/2022 dated 5th May, 2022 and 10/2022 dated 28th December, 2022 issued by Ministry of Corporate Affairs ("MCA") (collectively referred to a "MCA Circulars") and Circulars No. SEBI/HO/CFD/CMD1/CIR/P/2020/79 dated 12th May, 2020, No SEBI/HO/CFD/CMD2/CIR/P/2021/11 dated 15th January, 2021, SEBI/HO/CFD/CMD2/CIR/P/2022/62 dated 13th May, 2022 and SEBI/HO/CFD/POD-2/P/CIR/2023/4 dated 5th January, 2023 issued by the Securities and Exchange Board of India ("SEBI Circulars") (collectively referred as "Applicable Circulars"), without the physical presence of the members at the venue. The venue of the meeting shall be deemed to be the registered office of the Company.

In compliance with the applicable Circulars, the Notice of the 12th AGM ('Notice') and the Annual Report of the Company including financial statements for the financial year 2022-23 along with Board's Report, Auditor's Report and other documents required to be attached thereto, have been sent on 4th September, 2023 through electronic mode to the Members of the Company whose email addresses are registered with the Company /Depository Participant(s). The requirements of sending physical copies of the Notice of AGM and Annual Report to the Members have been dispensed with vide the Applicable Circulars.

The Notice of the AGM and the Annual Report of the Company are also available on the website of the Company at www.huvl.in and on the websites of the Stock Exchanges i.e. BSE Limited at www.bseindia.com and National Stock Exchange of India Limited at www.nseindia.com and also on the website of Link In time India Private Limited ("LIIPL") the Registrar and Transfer Agent of the Company (agency for providing the Remote e-Voting facility and voting at the

AGM) i.e.https://instavote.linkintime.co.in Instructions for remote e-voting and e-voting during the AGM:

Pursuant to the provisions of Section 108 of the Companies Act, 2013 read with Rule 20 of the Companies (Management and Administration) Rules, 2014 (as amended) and Regulation 44 of SEBI (Listing Obligations and Disclosure Requirements) Regulations 2015 (as amended), Secretarial Standard No. 2 on General Meetings and the Applicable Circulars, the Company is providing facility of remote e-voting/ e-voting to its Members to cast their votes electronically in respect of the business to be transacted at the AGM as set forth in the notice of the AGM, provided by the LIIPL for facilitating voting through electronic means, as the authorized agency.

Members holding shares either in physical form or in dematerialized form, as on the cut-off date of 22nd September, 2023, may cast their vote electronically. A person whose name is recorded in the Register of Members or in the Register of beneficial owners maintained by the depositories as on the cut-off date i.e. 22nd September, 2023 only shall be entitled to avail the facility of remote e-voting as well as voting at the AGM.

The remote e-voting period commences on Tuesday, the 26th September, 2023 (9:00 A.M. IST) and ends on Thursday, the 28th September, 2023 (5:00 P.M. IST). The remote e-voting module shall not be allowed beyond 5:00 P.M. on Thursday, the 28th September, 2023. The remote e-voting module shall be disabled by LIIPL for voting thereafter. The manner of e-voting for shareholders holding shares in dematerialized mode, physical mode and for shareholders who have not registered their email addresses has been provided in the Notice. A facility of joining the AGM through VC/OAVM is available through LIIPL e-voting portal at https://instameet.linkintime.co.in. Members are requested to refer to the AGM Notice for details and procedure for login during the AGM.

Once the vote on a resolution is cast by the shareholder, the shareholder shall not be allowed to change it subsequently In case a person has become the Member of the Company after the dispatch of Notice but on or before the cut-off date i.e. the 22nd September, 2023, he/she may obtain login id and password by sending a request at Company's e-mail ID at cs@huvl.in mentioning demat account number/ folio number, PAN, name and registered address. Such Members may cast their votes using the e-voting instructions, in the manner specified by the Company in the Notice of the AGM. The facility of e-voting shall be made available at the AGM and members attending the AGM, who have not already cast their vote, may cast their vote electronically on business(es) set forth in Notice. The members who have cast their vote by remote e-voting may attend the AGM but shall not be entitled to cast their vote(s) again at the AGM.

Members holding shares in physical form who have not registered/ updated their e-mail addresses with the Company

or with LIIPL, may obtain aforesaid notice of AGM, Annual Report and login details for joining AGM, by sending a scan copy of a signed request letter mentioning name, folio number, complete address, scanned copy of self- attested PAN Card and any document (such as Driving License, Passport, Bank Statement, AADHAAR) in support of the address of the Members registered with the Company, by sending an email at cs@huvl.in and /or sending a letter to Link Intime India Private Limited, (Unit: Heads UP Ventures Ltd): C-101, 247 Park, LBS Marg, Vikhroli (West), Mumbai – 400 083. Members holding shares in demat form, can update their email address with their respective Depository Participant/s. The name, designation, address, email id and phone number of the person responsible to address the grievances connected with the facility for voting by electronic means are as follows:

Mr. Rajiv Ranjan, Associate Vice President, Link Intime India Pvt. Ltd. (Unit: Heads UP Ventures Ltd.), C-101, 247 Park LBS Marg, Vikhroli (West), Mumbai 400 083, contact no.022-49186000/ 49186270, e-mail ID: enotices@linkintime.co.in.

The Register of Members and Share Transfer Books of the Company will remain closed from Saturday, the 23rd September, 2023 to Friday, the 29th September, 2023 (both days inclusive) for the purpose of AGM. The Board of Directors of the Company has appointed Ms. Shreya Shah, Practicing Company Secretary (Membership

No. ACS: 39409), as Scrutinizer to scrutinize the entire voting procedure in a fair and transparent manner. The results shall be declared not later than forty-eight working hours from conclusion of the AGM by posting the same

on the website of the Company at www.huvl.in, website of LIIPL onhttps://instavote.linkintime.co.in_and by filing with the Stock Exchanges i.e. BSE Limited and National Stock Exchange of India Limited

for HEADS UP VENTURES LIMITED

By the Order of the Board of Directors

SANGEETA MANDHANA

JAGATJIT INDUSTRIES LIMITED



WEDNESDAY, SEPTEMBER 6, 2023

Corporate Identity Number: L15520PB1944PLC001970 Registered Office: Jagatjit Nagar-144 802, Distt. Kapurthala (Punjab) Telephone: (0181) 2783112; Email: jil@jagatjit.com

Website: www.jagatjit.com

NOTICE OF THE 78[™] ANNUAL GENERAL MEETING. BOOK CLOSURE AND E-VOTING

Notice is hereby given that the 78th (Seventy Eighth) Annual General Meeting (AGM) of the Company will be held on Friday, the 29th September, 2023 at 10.30 A.M. through Video Conference ("VC")/ Other Audio Visual Means ("OAVM") in compliance with the applicable provisions of the Companies Act, 2013 and Rules framed thereunder read with General Circular Nos. 14/2020 dated 8th April 2020, 17/2020 dated 13th April 2020, 20/2020 dated 5th May, 2020, 02/2021 dated 13th January, 2021, 19/2021 dated 8th December, 2021, 21/2021 dated 14th December, 2021, 02/2022 dated 5th May, 2022 and 10/2022 dated 28th December, 2022, issued by the Ministry of Corporate Affairs (hereinafter collectively referred to as "MCA Circulars") and SEBI Circulars dated 12th May, 2020 and 13th May, 2022 (hereinafter collectively referred to as "SEBI Circulars"), to transact the businesses as set out in the Notice of AGM.

In compliance of the above said circulars, the Company has on 4th September, 2023 completed the dispatch of Notice of AGM and Annual Report for the financial year 2022-23, through electronic mode to those members whose email addresses are registered with the Company/ Depository Participant ("DP"). These documents are also available on Company's website www.jagatjit.com and website of the Stock Exchange i.e. BSE Limited at www.bseindia.com. Pursuant to the provisions of Section 91 of the Companies Act, 2013 and Rules made thereunder and Regulation 42 of SEBI (Listing Obligations and Disclosure Requirement) Regulations, 2015, the Register of Members and the share transfer books of the Company will remain closed from Monday, 25th September, 2023 to Friday, 29th September, 2023 (both days inclusive) for the said AGM.

In terms of Sectiojn 108 of the Companies Act, 2013 read with Rule 20 of the Companies (Management and Administration) Rules, 2014 and relevant provisions of SEBI (Listing Obligations and Disclosure Requirement) Regulations, 2015, the Company is providing facilities for remote e-Voting through electronic means before the AGM. The facility for voting through electronic voting system shall also be made available during the meeting on the date of AGM. Members may attend the AGM through Video Conference ("VC")/ other Audio Visual Means ("OAVM"). The members who cast their vote by remote e-voting may participate in the AGM. However, they shall not be entitled to cast their vote again. Members participating in the AGM through VC/OAVM who have not cast their vote by remote e-voting shall be allowed to vote through e-Voting at the AGM.

The Board has appointed Mr. Mohd. Saqib, Practicing Company Secretary (C.P No. 18116) and Proprietor of Saqib & Associates, Company Secretaries as the Scrutinizer to scrutinize the entire voting process in a fair and transparent manner.

The Company has engaged the services of Central Depository Services (India) Limited (CDSL) as the agency to provide, the facility of remote e-voting and the facility of attending AGM through VC/OAVM and e-voting at AGM. The remote e-voting period commences at 9.00 a.m. on Tuesday, 26th September, 2023 and ends at 5:00 p.m. on Thursday, 28th September, 2023. The remote e-Voting module shall be disabled by CDSL for voting thereafter. Voting rights will be reckoned on the shares registered in the name of the Members as on 22nd September, 2023 (cut-off date). A person whose name is recorded in the register of members or beneficial owners as on cut-off date i.e. Friday, 22nd September, 2023, only shall be entitled to avail the facility of remote e-voting as well as e-voting during AGM.

All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL,) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk, evoting@cdslindia.com or call at toll free No.1800225533. Members may also contact Mr. Roopesh Kumar, Company Secretary at roopesh.kumar@jagatjit.com. For and on behalf of

Jagatjit Industries Limited Roopesh Kumar Company Secretary

SUBEX

Date: 5th September, 2023

Place: New Delhi

SUBEX LIMITED (CIN: L85110KA1994PLC016663)

Registered Office: Pritech Park - SEZ, Block -09, 4th Floor, B Wing, Survey No. 51-64/4, Outer Ring Road, Bellandur Village, Varthur Hobli, Bengaluru, Karnataka, India – 560 103 Phone: +91 80 3745 1377 Email: info@subex.com Website: www.subex.com

NOTICE OF THE TWENTY NINTH ANNUAL GENERAL MEETING TO BE HELD THROUGH VIDEO CONFERENCE / OTHER AUDIO-VISUAL MEANS, **BOOK CLOSURE AND INFORMATION ON E-VOTING**

Notice is hereby given that the 29th Annual General Meeting ("29th AGM") of the members of Subex Limited ("the Company") is scheduled to be held on Friday, September 29, 2023 at 11:00 A.M. (IST) through Video Conference/ Other Audio Visual Means ("VC/OAVM") to transact the Ordinary and Special Businesses, as set out in the Notice of the 29th AGM dated August 08, 2023, in compliance with the applicable provisions of the Companies Act, 2013 & the Rules framed thereunder, the SEBI (LODR) Regulations, 2015, and General Circular Nos. 14/2020, 17/2020 20/2020, 02/2022 and 10/2022 dated April 08, 2020, April 13, 2020, May 05, 2020, May 05, 2022 and December 28, 2022 respectively, issued by the Ministry of Corporate Affairs, read with SEBI Circulars dated May 12, 2020, May 13, 2022 and January 5, 2023 (the "Circulars"), without the physical presence of the Members at a common venue.

In terms of the above Circulars, the Notice of the 29th AGM and the Annual Report for the financial year 2022-23 including the Audited Financial Statements for the year ended March 31, 2023 ("Annual Report"), has been sent only by email on September 5, 2023, to those Members whose email addresses are registered with the Company/Depository Participants (DP). The requirements for sending a physical copy of the Notice & Annual Report to the Members have been dispensed with in accordance with the said Circulars.

The members (holding shares in physical/electronic form) may follow the process for registration of email address/ bank account details and/ or other KYC details, for obtaining Notice and Annual Report, instruction for e-voting and/or obtaining user ID / password for remote e-voting / e-voting and process for updation of bank account details for the receipt of unpaid / unclaimed dividend, as given in the Notice of the 29th AGM.

Book Closure: Register of Members of the Company shall be closed from Saturday, September 23, 2023 to Friday, September 29, 2023 (inclusive of both days).

Cut-off date: Friday, September 22, 2023.

VC / OAVM: The shareholders are requested to participate in the 29th AGM through VC / OAVM through the link: https://emeetings.kfintech.com/, by using their secure login credentials. The procedure and instructions for participating in the 29th AGM through VC / OAVM and e-voting are provided as part of the Notice of the 29th AGM.

E-voting: Members are provided with the facility to cast their vote electronically, through the e-voting services provided by Kfintech, the Company's RTA, on all resolutions set forth in the Notice of the 29th AGM. The date and time of commencement of remote e-voting will be Monday, September 25, 2023, at 9:00 AM (IST) and shall end on Thursday, September 28, 2023, at 5:00 PM (IST). Members may note that remote e-voting facility will be disabled after 5:00 PM (IST) on Thursday, September 28, 2023. The members who have not cast their vote electronically through remote e-voting can exercise their vote through e-voting during the 29th AGM.

Members whose names are recorded in the register of members / register of beneficial owners maintained by the depositories as on the cut-off date i.e., Friday, September 22, 2023, shall only be entitled to avail the facility of remote e-voting (between September 25, 2023 to September 28, 2023) /e-voting during the 29th AGM. Once the vote on a resolution is cast by the member, he she shall not be allowed to change it subsequently. The members who have not cast their vote electronically through remote e-voting can exercise their e-voting right at the 29th AGM. Members who have cast their votes by remote e-voting prior to the 29th AGM may also attend the 29th AGM but will not be entitled to cast their vote again thereat.

Investors who become members of the Company after the dispatch of the notice by email and who hold the shares as on the cut-off date i.e., September 22, 2023, may obtain the user ID and password by sending a request to the Depositories/ respective Depository Participant/Kfintech, in the manner stated in the e-voting instructions provided in the Notice of the 29th AGM and in accordance with the SEBI Circular dated December 09, 2020.

The Company has appointed Mr. Pramod S.M. Partner, BMP & Co., LLP, PCS, as the Scrutinizer and Mr. Biswajit Ghosh, Partner, BMP & Co., LLP, PCS, as an alternate scrutinizer to Mr. Pramod S.M., to scrutinize the e-voting and remote e-voting process in a fair and transparent manner. The Annual Report and Notice of the 29th AGM are available on the Company's website

under URL https://www.subex.com/shareholder-services/ and Kfintech under URL https://evoting.kfintech.com/ as well as on the websites of the Stock Exchanges where the shares of the Company are listed i.e. BSE Limited (www.bseindia.com) and the National Stock Exchange of India Limited (www.nseindia.com) respectively. Members can write to investorrelations@subex.com for obtaining the copy of the Annual Report and Notice of the 29th AGM.

In case of any queries related to remote e-voting/e-voting, you may refer to the FAQ's and e-voting user manual available in the "Downloads" section of https://evoting.kfintech.com/ or contact Mr. S V Raju, Deputy Vice-President, Kfin Technologies Limited, Selenium Tower B, Plot 31- 32, Financial District, Nanakramguda, Serilingampally Mandal, Hyderabad - 500032 or email to einward.ris@kfintech.com or call Kfintech Toll free no. at 1800 309 4001.

For Subex Limited Sd/-

Place: Bengaluru Date: September 5, 2023

G.V. Krishnakanth Company Secretary & Compliance Officer WWW.FINANCIALEXPRESS.COM

BENGALURU

Credit Monitoring

7€ G2 € Department Head Office: "Lokmangal", 1501, Shivaji Nagar, Pune - 411 005.

RFP FOR EMPANELMENT OF TEV FIRM/COMPANY/ORGANISATION

Tel.: 020- 225614249 E-mail: gmcremon@mahabank.co.in

Bank of Maharashtra, Head Office, 'LOKMANGAL',1501 SHIVAJINAGAR, PUNE- 411005 invites applications in the prescribed format from the Firms/ Companies/organization who are conducting TEV study and willing to have their firm / company/organization empaneled for carrying out TEV study of borrowal accounts of the Bank.

The format along with the details regarding eligibility criteria and other terms and conditions can be obtained from the Bank's website www.bankofmaharashtra.in under "Procurement News".

The duly filled in application form in sealed cover super scribed as 'Application for empanelment for TEV Firm / Company /Organization should reach this office on or before 20th September, 2023 at the above address. Scanned copy of the application should be sent to narayan.saha@mahabank.co.in , cmcremon_ho@mahabank.co.in

> General Manager Credit Monitoring

VIPUL ORGANICS LIMITED (CIN: L24110MH1972PLC015857)

Regd. Off.: 102, Andheri Industrial Estate, Off. Veera Desai Road, Andheri (West), Mumbai - 400053 Corp. Off.: B 603-A, Kaledonia, Sahar Road, Off. W.E. Highway, Andheri (East), Mumbai - 400069 Telephone no. 022-66139999, Fax no. 022- 66139977/75

Email Id: info@vipulorganics.com, Website: www.vipulorganics.com NOTICE OF 51ST ANNUAL GENERAL MEETING OF VIPUL ORGANICS LIMITED

NOTICE is hereby given that, the 51st Annual General Meeting ('AGM') of the Members of Vipul Organics Limited ('Company') will be held on Saturday, 30th September, 2023 at 03.30 p.m. (IST) through Video Conferencing ('VC') / Other Audio-Visual Means ('OAVM') in compliance with the provisions of the Companies Act, 2013 ('Act') and Rules made thereunder and the SEBI (Listing Obligations and Disclosure Requirements) Regulations, 2015 read with all applicable circulars issued by the Ministry of Corporate Affairs ('MCA') and the Securities and Exchange Board of India ('SEBI') without physical presence of the Members at a common venue to transact the business as set out in the Notice of the 51st AGM dated 14th August, 2023.

In accordance with the applicable MCA and SEBI Circulars, the Notice of the 51st AGM along with the Annual Report for the financial year 2022-23 will be sent through electronic mode only to those Members, whose e-mail addresses are registered with the Company Registrar and Share Transfer Agents ('RTA') / Depository Participants. The requirement of sending physical copies of the Annual Report has been dispensed with vide said MCA and SEBI Circulars. Members can join and participate in the 51st AGM through VC/OAVM facility only. The instructions for joining the 51st AGM and the manner of participation in the remote e-voting or casting vote through e-voting system during the 51st AGM are provided in the Notice of the 51st AGM dated 14th August, 2023.

The Members attending the meeting through VC/OAVM facility shall be counted for the purpose of reckoning the quorum under Section 103 of the Companies Act, 2013. The Notice of the 51st AGM along with Annual Report will also be available on the Company's website viz. www.vipulorganics.com, website of Central Depository Services (India) Limited ("CDSL") viz. www.evotingindia.com and on website of Stock Exchanges i.e BSE Limited at www.bseindia.com. The Company has fixed Saturday, 23rd September, 2023 as 'Cut-off date' for determining

entitlement of members for attending the 51st AGM, e-voting and payment of final dividend for the financial year ended 31st March, 2023, if approved at the 51st AGM. Members may note that as per the income tax Act, 1961, as amended by Finance Act, 2020,

dividend paid after 1st April, 2020 shall be taxable in the hands of the Members and the Company shall be required to deduct the tax at source (TDS) at the prescribed rates from the Dividend. The TDS rates would vary depending on the residential status of the Members and the documents submitted by them within the time and accepted by the Company.

In case the Company is unable to pay the dividend to any shareholder through electronic mode due to non-availability of the details of the bank accounts, the Company shall dispatch the dividend warrant / demand draft by post.

In order to register / update their email address, the members holding shares in demat form are requested to register the same with their respective Depository Participant(s) and members holding shares in physical form are requested to furnish the same to the Company's RTA i.e. Bigshare Service Private Limited. The detailed procedure for registration / updation of e-mail address, Mobile Number and Bank Account details is provided in the Notice of the 51st AGM.

The members will have an opportunity to cast their vote remotely and during the 51st AGM

on the business as set forth in the Notice of the 51st AGM through the electronic voting system. The manner of remote e-voting and e-voting during the 51st AGM are provided in the All grievances connected with the facility for voting by electronic means may be addressed to Mr. Rakesh Dalvi, Sr. Manager, (CDSL) Central Depository Services (India) Limited, A

Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call on 022-23058542/43 or at call toll free no. 1800 22 55 33. For VIPUL ORGANICS LIMITED

Date: 5th September, 2023

Whole Time Director

Mihir V. Shah

QUANTUM BUILD-TECH LIMITED

CIN: L72200TG1998PLC030071

Regd. Office: : 8-1-405/A/66, Dream Valley, Near O.U. Colony, Shaikpet Hyderabad-500008, Telangana, India Email: info@quantumbuild.com; Website: www.quantumbuild.com. Tel: 040-23568766, 23568990; NOTICE OF THE 25th ANNUAL GENERAL MEETING, REMOTE E-VOTING INFORMATION AND BOOK CLOSURE NOTICE is hereby given that the 25th Annual General Meeting (AGM) of the Members

of Quantum Build-Tech Limited ('Company') will be held through Video Conferencing

("VC") or Other Audio -Visual Means ("OAVM"), on 29th September, 2023 at

12:30 PM IST to transact the Ordinary as detailed in the Notice dated 25th August 2023, convening the said AGM In view of the MCA Circulars and the Securities and Exchange Board of India (Listing Obligations & Disclosure Requirements) Regulations, 2015 (SEBI Listing Regulations). allowing convening the AGM through Video Conferencing or Other Audio-Visua

Means, without the physical presence of the Members at a common venue, the AGM of the Company is being held through VC/OAVM. **Notice of AGM and Dispatch** In terms of the Section 101 of the Companies Act, 2013 read with Rule 18 of the Companies (Management and Administration) Rules, 2014, the aforesaid Notice and the Annual Report (including Financial Statements) for the Financial Year 2022-2023

have been sent through e-mail to all the Members whose e-mail addresses are registered with the Depository Participant(s)(DP)/Registrar & Transfer Agent (RTA) / Company on 29th August, 2023. The Annual Report along with AGM Notice is available on the Company's website at www.quantumbuild.com and also on www.evotingindia.com, www.bseindia.com Members who have acquired shares in the Company after the said date, or who have not registered their e-mail address with the DP/RTA/Company can access the Annual Report on the above websites and send a request to your DP/RTA/Company for receipt of the same along with e-voting

Closure of Register of Members and Share Transfer Books NOTICE is further given pursuant to Section 91 of the Companies Act. 2013 that the

Register of Members and Share Transfer Books of the Company shall remain closed from Saturday, 23rd September, 2023 to Friday, 29th September, 2023 (both days **inclusive)** for the purpose of Annual General Meeting. Members and all other persons concerned are requested to lodge the share transfer deed(s), if any, duly executed, with the Registrar & Transfer Agent (RTA) and update their particulars, if any, to the TA (in respect of shares held in physical form) or directly to their Depository Participant(s) on or before 22nd September, 2023 ("Cut-off date"). All shareholders holding shares as on cut-off date shall be eligible to cast their vote and attend the AGM of the Company.

Manner of Voting at the AGM (remote e-voting and e-voting at AGM) NOTICE is further given that in compliance with Section 108 of the Companies Act,

2013, read with Rule 20 of the Companies (Management and Administration) Rules 2014 and Regulation 44 of the SEBI (Listing Obligation and Disclosure Requirements Regulations, 2015, the Company is providing e-voting facility (remote e-voting and e-voting at the AGM) to all its Shareholders to enable them to cast their votes on all natters listed in the said Notice through electronic means. Friday, 22nd September, 2023 **Cut-Off Date for determining the**

Members entitled to vote through e-voting Commencement of e-voting period Tuesday, 26th September, 2023 (9:00 AM) End of e-voting period Thursday, 28th September 2023(5:00 PM) The members who cast their vote through remote e-voting may attend the AGM but will not be allowed to vote again at the AGM. The detailed instructions for casting the

vote through e-voting is attached to the AGM Notice as well as available on the Company's website on www.quantumbuild.com and on websites at www.evotingindia.com and www.bseindia.com. Any person who becomes a Member of the Company after the dispatch of the Notice ID and password by sending a request to helpdesk.evoting@cdslindia.com or call on

convening the AGM and holds shares as on the cut-off date may obtain the LOGIN 022-23058542/43 or mail to investor.relations@vccipl.com. However, if such person is already registered with CDSL for e-voting then he/she can use his/her existing USER ID and password for casting vote. Any person who is not a shareholder as on the cut-off date may consider this notice for informational purposes only.

Attendance to the AGM through VC/OAVM:

Date :

Members are requested to note, that in view of the MCA Circulars, the Company is pleased to provide attendance to the AGM through VC/OAVM facility. The Shareholders will be required to login on www.evotingindia.com using their e-voting User ID and password. The link to view and participate in the AGM proceedings will be available on www.evotingindia.com. The details for participation to the AGM, registration as a Speaker and to ask questions on the agenda for the AGM are included in the Notes to the AGM Notice. Members are requested to update the address/ email with their DP by sending a written request by email to investor.relations@vccipl.com.

In case of any queries/grievances, connected with facility for voting by electronic neans, please contact Mr. Rakesh Dalvi, Sr. Manager, (CDSL,) Central Depository Services (India) Limited, A Wing, 25th Floor, Marathon Futurex, Mafatlal Mill Compounds, N M Joshi Marg, Lower Parel (East), Mumbai - 400013 or send an email to helpdesk.evoting@cdslindia.com or call on 022-23058542/43.

> By Order of the Board of Directors For Quantum Build-Tech Limited

Place: Hyderabad **Guduru Satyanarayana** 05.09.2023 Managing Director- DIN: 02051710

Mumbai 04th September, 2023

financialexp.epapr.in

MANAGING DIRECTOR DIN: 06934972

ರಾಜ್ಯದ 28 ಐಪಿಎಸ್ ಅಧಿಕಾರಿಗಳ ವರ್ಗಾವರ್ಗಿ: ಆದೇಶ

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ

ರಾಜ್ಯ ಸರಕಾರ ಮಂಗಳವಾರ 28 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ರಾಜ್ಯಾದ್ಯಂತ ಪ್ರಮುಖ ಹುದ್ದೆಗಳಲ್ಲಿ ವರ್ಗಾವಣೆಗಳಾಗಿದ್ದು, ಡಿಸಿಪಿಗಳು ಸೇರಿ ಹಲವು ಜಿಲ್ಲೆಗಳ ಎಸ್ಪಿಗಳನ್ನು ವರ್ಗಾವಣೆ ಮಾಡಲಾಗಿದೆ. 35 ಜನ ಐಪಿಎಸ್ ಅಧಿಕಾರಿಗಳಲ್ಲಿ ಎಂಟು ಅಧಿಕಾರಿಗಳಿಗೆ ತಡೆ ನೀಡಿದ್ದು. ಅಕ್ಷಯ್ ಮಚೀಂದ್ರ, ಅಬ್ದುಲ್ ಅಹಮದ್, ಭೀಮಾಶಂಕರ್ ಗುಳೇದ್, ಶೇಖರ್ ಟೆಕ್ಷಣನವರ್,

ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್ ವರ್ಗಾವಣೆಗೆ ತಾತ್ತಾಲಿಕ ತಡೆ ನೀಡಲಾ ಗಿದೆ. ಜತೆಗೆ ಸಂಜೀವ್ ಪಾಟೀಲ್ ವರ್ಗಾವಣೆಗೂ ರಾಜ್ಯ ಸರಕಾರ ತಡೆ ನೀಡಿದ್ದು, ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಬೆಂಗಳೂರು ನಗರ ಅಪರಾಧ ವಿಭಾಗದ(ಸಿಸಿಬಿ)

ಡಿಐಜಿಪಿ ಡಾ. ಶರಣಪ್ಪ ಅವರನ್ನು ಮೈಸೂರು

ಪೊಲೀಸ್ ಅಕಾಡೆಮಿ ಡಿಐಜಿಯಾಗಿ ವರ್ಗಾಯಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ವೈಟ್ ಫೀಲ್ಡ್ ಡಿಸಿಪಿ ಎಸ್.ಗಿರೀಶ್ ಅವರನ್ನು ಬೆಂಗಳೂರು ಪಶ್ಚಿಮ ವಲಯ ಡಿಸಿಪಿಯಾಗಿ, ತುಮಕೂರು ಎಸ್ಪ್ ರಾಹುಲ್ ಕುಮಾರ್ ಅವರನ್ನು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿ, ಹುದ್ದೆ ನಿರೀಕ್ಷೆಯಲ್ಲಿದ್ದ ಡಿ. ದೇವರಾಜ ಅವರನ್ನು ಬೆಂಗಳೂರು ಪೂರ್ವ ವಿಭಾಗದ ವರ್ಗಾಯಿಸಲಾಗಿದೆ. ರಾಜ್ಯ ಅಪರಾಧಗಳ ವರದಿ ಬ್ಯೂರೊ ಎಸ್ಪ ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರು ಆಂತರಿಕ

ರಾಮನಗರ ಎಸ್ಪ ಕಾರ್ತಿಕ್ ರೆಡಿ ಅವರನ್ನು ಬೆಂಗಳೂರು ಸಂಚಾರ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ. ಗುಪಚರ ವಿಭಾಗದ ಎಸ್ಪ್ ಸಂತೋಷ್ ಬಾಬು ಅವರನ್ನು ಬೆಂಗಳೂರು ನಗರ ಆಡಳಿತ ವಿಭಾಗದ ಡಿಸಿಪಿಯಾಗಿ, ಸಿಸಿಬಿಯ ಡಿಸಿಪಿ ಯತೀಶ್ಚಂದ, ಜಿ.ಎಚ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್ಪುಯಾಗಿ ವರ್ಗಾಯಿಸಲಾಗಿದೆ.

ಕಾರ್ಕಳ ನಕಲ್ ನಿಗ್ರಹ ಪಡೆ ಎಸ್ಪ ನಿಕಮ್ ಪ್ರಕಾಶ್ ಅಮೃತ್ ವೈರ್ಲೆಸ್ ವಿಭಾಗದ ಎಸ್ಪುಯಾಗಿ ವರ್ಗಾವಣೆ ಮಾಡಲಾಗಿದೆ. ಕೆ. ಪರಶುರಾಮ ಅವರನ್ನು ಗುಪ್ತಚರ ಎಸ್ಪಿಯಾಗಿ, ವಿಜಯಪುರ ಎಸ್ಪ್ ಆನಂದ್ ಕುಮಾರ್ ಅವರನ್ನು ನಾಗರಿಕ ಹಕ್ಕುಗಳು ಮತ್ತು ಜಾರಿ ವಿಭಾಗದ ಎಸ್ಪಿಯಾಗಿ ನಿರ್ದೇಶನಾಲಯ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ ಡಿಸಿಪಿ ಸುಮನ್ ಪನ್ನೇಕರ್

ಅವರನ್ನು ಸಹಾಯಕ ಪೊಲೀಸ್ ಮಹಾ ನಿರೀಕ್ಷಕರಾಗಿ ಕೇಂದ್ರ ಕಚೇರಿಗೆ ವರ್ಗಾಯಿಸಲಾಗಿದೆ. ಗುಪ್ರಚರ ಎಸ್ಪ್ ದೆಕ್ಕಾ ಕಿಶೋರ್ ಬಾಬು ಅವರನ್ನು ಕಲಬುರಗಿ ಪೊಲೀಸ್ ತರಬೇತಿ ಸಂಸ್ಥೆಯ ಎಸ್ಪ್ ಮತ್ತು ಪ್ರಾಂಶುಪಾಲರಾಗಿ ನೇಮಿಸಲಾಗಿದೆ.

ಕ್ಷೊಸ್ಆರ್ಪ ಕಮಾಂಡೆಂಟ್ ಡಾ. ಕೋನಾ ವಂಶಿ ಕೃಷ್ಣ ಅವರನ್ನು ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿಯಾಗಿ ನೇಮಿಸ ಲಾಗಿದೆ. ಬೆಂಗಳೂರು ಪಶ್ಚಿಮ ವಲಯ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರನ್ನು ಕ್ರೈಮ್ ರೆಕಾರ್ಡ್ ಬ್ಯೂರೋದ ಎಸ್ಪುಯಾಗಿ, ಬೆಂಗಳೂರು ಸಂಚಾರ ದಕ್ಷಿಣ ಡಿಸಿಪಿ ಮೊಹಮ್ಮದ್ ಸುಜೀತಾ ಅವರನ್ನು ಹಾಸನ ಎಸ್ಪ್ ಮಾಗಿ ವರ್ಗಾಯಿಸಲಾಗಿದೆ. ಕಲಬುರಗಿ

ಅರುಣ್. ಕೆ ಅವರನ್ನು ಉಡುಪಿ ಎಸ್ಪುಯಾಗಿ, ಬಾಗಲಕೋಟೆ ಎಸ್ಪ ಜಯಪ್ರಕಾಶ್ ಅವರನ್ನು ಗುಪ್ತಚರ ಎಸ್ಪುಯಾಗಿ ವರ್ಗಾಯಿಸಲಾಗಿದೆ. ಸಿಐಡಿ ಎಸ್ಪ್ ಸಾರಾ ಫಾತಿಮಾ ಅವರನ್ನು ಬೆಂಗಳೂರು ಸಂಚಾರ ಪೂರ್ವ ವಲಯದ ಡಿಸಿಪಿಯಾಗಿ ಗುಪಚರ ಎಸ್ಪಿ ಸೋನಾವನೆ ರಿಷಿಕೇಶ್ ಭಗವಾನ್ ಅವರನ್ನು ವಿಜಯಪುರ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಲೋಕೇಶ್ ಭರಮಪ್ಪ ಅವರನ್ನು ಅದೇ ಸಂಸ್ಥೆಯ ಎಸ್ಪ, ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

ಬೆಂಗಳೂರು ಕೇಂದ್ರ ವಲಯ ಡಿಸಿಪಿ ಶ್ರೀನಿವಾಸ ಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ-2 ಡಿಸಿಪಿಯಾಗಿ ವರ್ಗಾಯಿಸಿ, ಬೆಂಗಳೂರು ದಕ್ಷಿಣ ವಿಭಾಗದ ಕೃಷ್ಣಕಾಂತ್ ಅವರನ್ನು ಆಡಳಿತ ವಿಭಾಗದ ಸಹಾಯಕ ಮಹಾನಿರೀಕ್ಕರಾಗಿ ನೇಮಿಸಲಾಗಿದೆ. ಕಲಬುರಗಿ ಗುಪ್ರಚರ ವಿಭಾಗದ ಎಸ್ಪ್ ಅಮರನಾಥ್ ರೆಡ್ಡಿ ಅವರನ್ನು ಬಾಗಲಕೋಟೆ ಎಸ್ಪಿಯಾಗಿ, ಹಾಸನ ಎಸ್ಪ್ ಹರಿರಾಂ ಶಂಕರ್ ಅವರನ್ನು ಗುಪ್ರಚರ ಎಸ್ಪ್ ಮಾಗಿ, ಕಲಬುರಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಕಲಬುರಗಿ ಎಸ್ಪುಯಾಗಿ, ಅಂಶು ಕುಮಾರ್ ಅವರನ್ನು ಉಡುಪಿ ಕರಾವಳಿ ರಕಣಾ ಪಡೆ ಎಸ್ಪುಯಾಗಿ ವರ್ಗಾಯಿಸಲಾಗಿದೆ. ಕನಿಕಾ ಸಿಕ್ಸಿವಾಲ್ ಅವರನ್ನು ಕಲಬುರಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ, ಕೌಶಲ್ ಚೌಸ್ಕೆ ಬೆಂಗಳೂರು ವಿಧಿವಿಜ್ಞಾನ ವಿಭಾಗದ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ ಬೆಂಗಳೂರು ಕಮಾಂಡ್ ಸೆಂಟರ್ ಡಿಸಿಪಿ ರವೀಂದ, ಕಾಶಿನಾಥ್ ಗಡಾಡಿ ಅವರನ್ನು ಗುಪ್ತಚರ ಎಸ್ಪುಯಾಗಿ ವರ್ಗಾಯಿಸಲಾಗಿದೆ.

ಇಸ್ರೋ ಸೂರ್ಯಯಾನಕ್ಕೆ ಮತ್ತೊಂದು ಹೆಚ್ಚೆ ಯಶಸ್ಸು

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮಹತ್ತಾಕಾಂಕೆಯ ಯೋಜನೆ 'ಸೂರ್ಯಯಾನ' ಮಂಗಳವಾರ ನಸುಕಿನಲ್ಲಿ ಮತ್ತೊಂದು ಹೆಜ್ಜೆಗೆ ಯಶಸ್ವಿಯಾಗಿ ಮುಂದಡಿ ಇಟ್ಟಿದೆ.



- 282 ಕಿ.ಮೀ.-40,225 ಕಿ.ಮೀ. ಅಂತರದ ಭೂ ಕಕ್ಕೆ
- ಮುಂದಿನ ಕಕ್ಕೆ ಬದಲಾವಣೆ ಸೆ.10ರ ನಸುಕಿನ 2.30ಕ್ಕೆ

ಭೂಮಿಯ ಕಕೆಯಲ್ಲಿ ಪರಿಭ್ರಮಿಸುತ್ತಿರುವ ಗಗನ ನೌಕೆ 'ಆದಿತ್ಸ್ ಎಲ್-1' 2ನೇ ಹಂತದ ಜಿಗಿತವನ್ನು ಮಂಗಳ ವಾರ ನಸುಕಿನ 2.45ರಲ್ಲಿ ಕೈಗೊಂಡಿದ್ದು, ಕನಿಷ್ಠ 282 ಕಿ.ಮೀ. ಮತ್ತು ಗರಿಷ್ಠ 40,225 ಕಿ.ಮೀ. ಅಂತರದ ಭೂ ಕಕ್ಕೆಗೆ ವರ್ಗಾವಣೆಗೊಂಡಿದೆ. ಬೆಂಗ ಳೂರಿನ ಇಸ್ಸೋದ ಭೂಕೇಂದ ದಿಂದಲಷೇ ಅಲ್ಲ, ಮಾರಿಷಸ್ ಮತ್ತು ಪೋರ್ಟ್ ಬ್ಲೇರ್ ನಲ್ಲಿನ ನಿಯಂತ,ಣಾ

ಬದಲಾವಣೆ ಪ್ರಕ್ರಿಯೆಯನ್ನು ಯಶಸ್ತಿಯಾಗಿ ಬಲು

M.V.O No.1838/2022

IN THE COURT OF THE HON'BLE VI

ADDL. DIST. JUDGE AND

ADDL. M.A.C.T. AT : BELAGAVI

I) Miss. Priyanka D/o. Muragesh Patted

I) Mr. Mohammed S/o. Pacha Saheb

Mr. Mohammed S/o. Pacha Saheb Matir

Age: about 50 years, Occu: Business

M/s. Reshma Tourist, Kurubara

Sangha Building, Ist Main, 2nd Cross

Kanakadasa Circle, Bengaluru-560001

(Owner of the Bus bearing No

COURT NOTICE/ SUMMONS U/O V

Petitioner has instituted the top

numbered claim petition for com pensation on account of road traffic accident against the Respondents

wherein you being the Respondent No.1 is hereby directed to appear

this Hon'ble Court in the top num-

bered case to answer the claim on 12/10/2023 at 10.30 A.M.

case shall proceed in your absence,

Bench Chief Aclministrative officer,

IN THE COURT OF THE HON'BLE VI ADDL. DIST. JUDGE AND

ADDL. M.A.C.T. AT : BELAGAVI

I) Miss. Priyanka D/o. Muragesh Patted

I) Mr. Mohammed S/o. Pacha Saheb

Mr. Mohammed S/o. Pacha Saheb Matir

Age: about 50 years, Occu: Business, M/s. Reshma Tourist, Kurubara

Sangha Building, Ist Main, 2nd Cross

Kanakadasa Circle, Bengaluru-560001

(Owner of the Bus bearing No. KA.51-D-2959) Respondent No.I.

COURT NOTICE/ SUMMONS U/O V

RULE-20 OF THE C.P.C.

WHEREAS, the above named Petitioner has instituted the top-

numbered claim petition for com

pensation on account of road traffic

accident against the Respondents

wherein you being the Responden

No.1 is hereby directed to appear

in person or through Counsel before

this Hon'ble Court in the top num

bered case to answer the claim or

Failure to your appearance, the case shall proceed in your absence,

Given under my hand and seal of the Court

Bench Clerk Chief Aclministrative officer, District Court, Belagavi

By order of the Court,

12/10/2023 at 10.30 A.M.

on this 02nd day of September–2023.

which please note.

Sd/- (G.S.Gangapur)

Matin and another

Advocate for Petitioner

Given under my hand and seal of the Cour

By order of the Court, Sd-

M.V.0 No.1839/2022

... Petitioner

...Respondents

District Court, Belagavi

which please note.

Sd/- (G.S.Gangapur)

BETWEEN

AND:

RULE-20 OF THE C.P.C.
WHEREAS, the above named

Respondent No.I.


Matin and another

KA.51-D-2959)

ನಿರ್ವಹಿಸಲಾಗಿದೆ ಎಂದು ಇಸ್ರೋ ವಿಜ್ಞಾನಿಗಳು ವಿವರ ಹಂಚಿಕೊಂಡಿದ್ದಾರೆ ಮುಂದಿನ ಹಂತದ ಭೂ ಕಕ್ಷೆ ಬದಲಾವಣೆ (ಇಬಿಎನ್-3) ಪ್ರಕ್ರಿಯೆ ಸೆ.10ರ ನಸುಕಿನ 2.30ರಲ್ಲಿ(ಭಾರತೀಯ ಕಾಲಮಾನ) ನಡೆಯಲಿದೆ.

ನಿದ್ರೆಗೆ ಮುನ್ನ ಚಂದ್ರನ 3ಡಿ ಫೋಟೊ!

ಶ್ರೀಹರಿಕೋಟ: ಚಂದ್ರನ ಮೇಲೆ 14 ದಿನಗಳ ಕಾಲದ ಮುಗಿಸಿರುವ ಪ್ರಜ್ಞಾನ್ ರೋವರ್ ಹಾಗೂ ವಿಕ್ಯಂ ಲ್ಯಾಂಡರ್ ನಿದ್ರೆಗೆ ಜಾರಿವೆ. ಆದರೆ ಅದಕ್ಕೂ ಮುನ್ನ ರೋವರ್ ಪ್ರಜ್ಞಾನ್ ಲ್ಯಾಂಡರ್ ವಿಕ್ಸಂನ '3ಡಿ' ಫೋಟೋ ತೆಗೆದು



ಭೂಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಆ ಮೂಲಕ ಚಂದ್ರನ ಕುರಿತ ಹೊಸ ಕೌತುಕವನ್ನು ಬಯಲು ಮಾಡಿದೆ. ಈ ಬಗ್ಗೆ ಇಸ್ರೊ ಮಂಗಳವಾರ ಮಾಹಿತಿ ಮತ್ತು 3ಡಿ .. ಚಿತ್ರವನ್ನು ತನ್ನ ಎಕ್ಸ್ ಖಾತೆಯಲ್ಲಿ

ಹಂಚಿಕೊಂಡಿದೆ. ರೋವರ್ ಪ್ರಜ್ಞಾನ್ ನಿದ್ರೆಗೆ ಜಾರುವ ಮುನ್ನ ಕಳುಹಿಸಿಕೊಟ್ಟಿರುವ 'ತ್ರಿ ಡೈಮೆನ್ಷನ್'(3 ಆಯಾಮದ) ಫೋಟೋ ಆಗಿದೆ. ಬರಿಗಣ್ಣಿನಿಂದ ನೋಡಿದರೆ ಈ ಚಿತ್ರದಲ್ಲಿನ ವಿಶೇಷತೆ ಹಾಗೂ ಸೂಕ್ಷ್ಮತೆ ಅರಿಯಲು ಸಾಧ್ಯವಿಲ್ಲ. ಹಾಗಾಗಿ, ಈ ಚಿತ್ರವನ್ನು ವೀಕ್ಷಿಸಲು 'ರೆಡ್ ಹಾಗೂ ಕ್ಯಾನ್ ಗ್ಲಾಸ್' ಬಳಕೆ ಮಾಡಿ ಎಂದು ಇಸ್ರೋ ಸೂಚನೆ

ಸೆ.2ರಂದು ಪ್ರಜ್ಞಾನ್, ಸೆ.4ರಂದು ವಿಕ್ರಂ ನಿದ್ರಾವಸ್ತೆಗೆ ಜಾರಿವೆ. ಚಂದ್ರನಲ್ಲಿ ರಾತ್ರಿ ವೇಳೆ ತಾಪಮಾನ -200 ಡಿಗ್ರಿ ಸೆ.ಗಿಂತ ಕಡಿಮೆ ಇರಲಿದೆ. ಈ ಅಸಾಧ್ಯ ಶೀತಲ ವಾತಾವರಣದಲ್ಲಿ 14 ದಿನ ತಡೆಯುವುದೇ ಲ್ಯಾಂಡರ್, ರೋವರ್ ಮುಂದಿರುವ ಸವಾಲು.

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಕನಕಪುರ ಸಿ.ಮಿಸ್.ನಂ. 495/2023

ಅರ್ಜಿದಾರರು: ಶ್ರೀಮತಿ ಬಸಮ್ಮ ಬಿನ್ ಲೇಟ್ ಶಂಭುಲಿಂಗೇಗೌಡ ಕೋಂ ಹೊನ್ಪೇಗೌಡ ವಯಸ್ಸು 80 ವರ್ಷ ವಾಸ: ಮಹದೇಶ್ವರ ದೇವಸ್ಥಾನದಬೀದಿ, ಟಿ.ಗೊಲ್ಲಹಳ್ಳಿ ಗ್ರಾಮ ಮತ್ತು ಅಂಚೆ ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು

ವಿರುದ್ಧ ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್ ಕನಕಮರ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ 2. ಗ್ರಾಮ ಲೆಕ್ಕಾಧಿಕಾರಿಗಳು, ಆಲನತ್ತ ವೃತ್ತ ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ

ಮೇಲ್ಕಾಣಿಸಿರುವ ಅರ್ಜಿದಾರರು ಈ ಮೂಲಕ ತಿಳಿಯಪಡಿಸುವುದೇನೆಂದರೆ, Iನೇ ಅರ್ಜಿದಾರರ ತಂದೆ ಮತ್ತು 2 ರಿಂದ 5ನೇ ಅರ್ಜಿದಾರರ ತಾತನವರಾದ ಶಂಭುಲಿಂಗೇಗೌಡೆ ಬಿನ್ ಲೇಟ್ ಶಂಭುಲಿಂಗೇಗೌಡ ರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಕೋಡಿಹಳ್ಳಿ ಹೋಬಳಿ, ಟಿ.ಗೊಲ್ಲಹಳ್ಳಿ ಗ್ರಾಮದಲ್ಲಿ ದಿನಾಂಕ 04.08.2002 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಆಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದನಾಂಕದಂದು ಅಂದರೆ, 21.10.2023 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ಶಿತ್ಪುದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ವರ್ಥ ಗೊಳಿಸಲಾಗುವುದು. 2023ರ ಆಗಸ್ಟ್ 31ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ

ಶಿರಸೆದಾರರು, ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಸ್ಥಳ : ಕನಕಮರ ದಿನಾಂಕ: 31/08/2023

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ, ಕನಕಮರ

ಸಿ.ಮಿಸ್.ನಂ. 494/2023 ಅರ್ಜಿದಾರರು: ಶ್ರೀಮತಿ ಬಸಮ್ಮ ಬಿನ್ ಲೇಟ್ ಶಂಭುಲಿಂಗೇಗೌಡ ಕೋಂ ಹೊನ್ನೇಗೌಡ ವಯಸ್ಸು 80 ವರ್ಷ ವಾಸ: ಮಹದೇಶ್ವರ ದೇವಸ್ಥಾನದಬೀದಿ, ಟಿ.ಗೊಲ್ಲಹಳ್ಳಿ ಗ್ರಾಮ ಮತ್ತು ಅಂಚೆ ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇತರರು

ಪ್ರತಿ ಅರ್ಜಿದಾರರು: 1. ಜನನ [©]ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ತಾರ್ ಕನಕಮರ, ಕನಕಮರ ತಾಲ್ಲೂಕು ರಾಮನಗರ ಜಿಲ್ಲೆ 2. ಗ್ರಾಮ ಲೆಕ್ಕಾಧಿಕಾರಿಗಳು, ಆಲನತ್ತ ವೃತ್ತ ಕೋಡಿಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು, ರಾಮನಗರ

ಮೇಲ್ಕಾಣಿಸಿರುವ ಅರ್ಜಿದಾರರು

ತಿಳಿಯಪಡಿಸುವುದೇನೆಂದರೆ, 1ನೇ ಅರ್ಜಿದಾರರ ತಾಯಿ ಮತ್ತು 2 ರಿಂದ 5ನೇ ಅರ್ಜಿದಾರರ ಅಜ್ಜಿಯವರಾದ ಮಾದಮ್ಮ ಕೋಂ ಲೇಟ್ ಶಂಭುಲಿಂಗೇಗೌಡ ರವರು, ರಾಮನಗರ ಹೋರ ರೀಜ್ ಶುಲ್ಲಂರಗಣಗಳ ರಿವರು, ರಾಮಗು ಜಿಲ್ಲೆ, ಕನಕಮರ ತಾಲ್ಲೂಕು, ಕೋಡಿಹಳ್ಳಿ ಹೋಬಳಿ, ಟಿಗೊಲ್ಲಡಳ್ಳಿ ಗ್ರಾಮದಲ್ಲಿ ದಿನಾಂಕ II.12.2013 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಗಧಿಪಡಿಸಿದ ದಿನಾಂಕದಂದು ಅಂದರೆ, 21.10.2023 ರ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಸರ್ಥ ಗೊಳಿಸಲಾಗುವುದು. 2023ರ ಆಗಸ್ಟ್ 31ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಶಿರಸೆದಾರರು, ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಅರ್ಜಿದಾರರ ಪರ ವಕೀಲರ ಮುರಳಿ.ಹೆಚ್.ಎಸ್ ಸ್ಥಳ : ಕನಕಮರ ದಿನಾಂಕ: 31/08/2023

ಮಾನ್ಯ ಗೌರವಾನ್ಸಿತ 1ನೇ ಅಪರ ಸಿವಿಲ್ ನ್ಯಾಯಾಧೀಶರ ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ ಕನಕಮರ ಸಿ.ಮಿಸ್.ನಂ. 474/2023

ಅರ್ಜಿದಾರರು: 1. ಶ್ರೀ. ರಘು.ವಿ.ಕೆ ಬಿನ್ ಲೇಟ್ ಕೆಂಪಶೆಟ್ತಿ @ ಕೆಂಪಯ್ಯ@ ಕೆಂಪಣ್ಣ 2. ಶ್ರೀ ಸೋಮಣ್ಣಕೆ ಬಿನ್ ಲೇಟ್ ಕೆಂಪಶೆಟ್ಟಿ @ ಕೆಂಪಯ್ಯ@ ಕೆಂಪಣ್ಣ ವಾಸ: ವಲಸಿ ಗ್ರಾಮ, ಹೊಸದುರ್ಗ ಅಂಚೆ, ಕೋಡಿಹಳ್ಳಿ ಹೋ ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ.

ವಿರುದ್ಧ ಪ್ರತಿಅರ್ಜಿದಾರರು: 1. ಜನನ ಮತ್ತು ಮರಣ ಪ್ರಮಾಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್ ಕನಕಪುರ 2. ಗ್ರಾಮ ಲೆಕ್ಕಾಧಿಕಾರಿ, ಅಣಕಡಬೂರು ವೃತ್ತ, ಕೋಡಿಹಳ್ಳಿ ಹೋ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ

ಮೇಲ್ರಾಣಿಸಿದ ಅರ್ಜಿದಾರರು ತಿಳಿಯಪಡಿಸುವುದೇನೆಂದರೆ, 1 ಮತ್ತು 2ನೇ ಅರ್ಜಿದಾರರ ತಂದೆ "ಶ್ರೀ ಲೇಟ್ ಕೆಂಪಶೆಟ್ಟಿ @ ಕೆಂಪಯ್ಯ @ ಕೆಂಪಣ್ಣ ಬಿನ್ ಲೇಟ್ ಶ್ರೀ ಕೆಂಪಯ್ಯ", ವಲಸಿಗ್ರಾಮ, ಹೂಸದುರ್ಗ ಅಂಚೆ, ಕೋಡಿಹಳ್ಳಿ ಹೋಬಳಿ, ಕನಕಮರ ತಾಲ್ಲೂಕು, ರಾಮನಗರ ಜಿಲ್ಲೆಯಲ್ಲಿ ದನಾಂಕ 13/08/2016 ರಂದು ಮರಣ ಹೊಂದಿದ್ದು ಇವರ ಮರಣ ಪ್ರಮಾಣ ಪತ್ರವನ್ನು ನೀಡಲು 1 ಮತ್ತ 2ನೇ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣ ಸಲ್ಲಿಸಿದ್ದು, ಇವರ ಮರಣ ದಿನಾಂಕದ ಯಾರಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ

ದಿನಾಂಕದಂದು ಅಂದರೆ, 21/10/2023ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. 2023 ಆಗಸ್ಟ್ 29ನೇ ತಾರೀಖು ಈ ದಿವಸ ನನ್ನ ಸಹಿ ಮತ್ತು

ನ್ಯಾಯಾಲಯದ ಮೊಹರಿನೊಂದಿಗೆ ಹೊರಡಿಸಲಾಗಿದೆ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ

ಮಾನ್ಯ ಪ್ರಧಾನ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ. ಅರ್ಜಿದಾರರ ಪರ ವಕೀಲರು ಹೆಚ್.ಡಿ.ಲಿಂಗರಾಜು ದಿನಾಂಕ: 26/08/2023

ಇ-ಹರಾಜು ಮಾರಾಟ ಪ್ರಕಟಣೆಯ ಸಾರ್ವಜನಿಕ ಸೂಚನೆ

ಕೆಳಸಹಿದಾರರು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ಅಧಿಕೃತ ಅಧಿಕಾರಿಯಾಗಿದ್ದು, ತನ್ನ ವ್ಯವಹಾರವನ್ನು ನಂ. 26/27, 2ನೇ ಮಹಡಿ, ಈಸ್ಟ್ ವಿಂಗ್ ರಹೇಬ ಟವರ್, ಎಂ ಜಿ ರಸ್ತೆ, ಬೆಂಗಳೂರು –560001 (ಇನ್ನು ಮುಂದೆ ಬ್ಯಾಂಕ್ ಎಂದು ಕರೆಯಲಾಗುವುದು) ಇಲ್ಲಿ ಹೊಂದಿದೆ.

ಕೆಳಸಹಿದಾರರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ನ ಅಧಿಕೃತ ಅಧಿಕಾರಿಯಾಗಿದ್ದು, ಸೆಕ್ಯುರಿಟೈಜೀಶನ್ ಮತ್ತು ರಿಕನ್ ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತು ಎನ್ಫೋರ್ಸ್ಮವೆಂಟ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್, 2002 (ಕಾಯಿದೆ) ಮತ್ತು ಸೆಕ್ಷನ್ 13(2)ರ ನಿಯಮ 9ನ್ನು ಓದಿಕೊಂಡಂತೆ ಭದ್ರತಾ ಹಿತಾಸಕ್ತಿ (ಜಾರಿ) ಕಾಯಿದೆ, 2002 (ನಿಯಮಗಳು)ರ ಅಡಿ ಯಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 24.08.2022ರಂದು ಈ ಕೆಳಗಿನ ಸಾಲಗಾರರಾದ 1. ಶ್ರೀ ಇಮ್ರಾನ ಮೊಹಮ್ಮದ್ ಮುಕ್ಕ 2. ಶ್ರೀಮತಿ ರೇಷ್ನಾ ಎ೦ ಎಸ್., ವಾಸ: ಎಫ್ 707, ಅಲ್**ಮಮ್ಜಾಲ್(ಎಸ್**ಹೆಚ್ಜೆ), ಎನ್ಎ, ಎಮಿರೇಟ್ಸ್ ಇಂಡ್ ಸಿಟಿ, ಶಾರ್ಜಾ, ದುಬೈ-562333 ಯುಎಇ (ಸಾಲಗಾರರು/ಸಹ–ಸಾಲಗಾರರು) ಇವರಿಗೆ ತಗಾದೆ ಸೂಚನೆಯನ್ನು ನೀಡಿದ್ದು, ನೋಟೀಸಿನಲ್ಲಿ ತಿಳಿಸಿರುವ ಮೊತ್ತ ರೂ.30565200.72 (ಮೂರ ಕೋಟಿ ಐದು ಲಕ್ಷ ಅರುವತ್ತೈದು ಸಾವಿರದ ಇನ್ನೂರು ರೂಪಾಯಿಗಳು ಹಾಗು ಪೈಸೆ ಎಪ್ಪತ್ತಿರಡು ಮಾತ್ರ) ವನ್ನು ಹಾಗೂ ಅದರೊಂದಿಗೆ ಬಾಕಿ ಹಣ ಸಂಪೂರ್ಣವಾಗ ಮರುಪಾವತಿಯಾಗುವವರೆಗೆ ಬಡ್ಡಿ ಮತ್ತು ಪೀನಲ್ ಬಡ್ಡಿ ಮತ್ತು /ಅಥವಾ ಇತರೆ ದರಗಳನ್ನು ಈ ನೋಟೀಸ್ ನೀಡಿದ 60ದಿನಗಳ ಒಳಗೆ ಮರುಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಒಂದು ವೇಳೆ ಪಾವತಿಸಲು ವಿಫಲವಾದರೆ, ಬ್ಯಾಂಕ್ ಸೆಕ್ಯುರಿಟೈಜೇಶನ್ ಮತ್ತು ರಿಕನ್ ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಮತ್ತ ಎನ್ಫ್ರಾಪ್ ಆಫ್ ಸೆಕ್ಯುರಿಟಿ ಇಂಟರೆಸ್ಟ್ ಆ್ಯಕ್ಟ್, 2002 ರ ಅಡಿಪ್ರದತ್ತವಾದ ಅಧಿಕಾರವನ್ನು ಚಲಾಯಿಸಲಿದೆ.

ಸಾಲಗಾರ/ರು ಹಣವನ್ನು ಮರುಪಾವತಿಸಲು ವಿಫಲರಾದುದುರಿಂದ ಸಾಲಗಾರರು ಮತ್ತು ಸಮಸ್ತೆ ಸಾರ್ವಜನಿಕರಿಗೆ ಈ ಮೂಲಕ ಸೂಚನೆ ನೀಡುವುದೇನೆಂದು ಕೆಳಸಹಿದಾರರು ಬ್ಯಾಂಕ್ ಗೆ ಅಡಮಾನ ಮಾಡಿರುವ ಈ ಕೆಳಗಿನ ಸ್ಥಿರಾಸ್ತಿಯನ್ನು ಬರಬೇಕಾದ ಬಾಕಿ ಹಣಕ್ಕಾಗಿ ಸೆಕ್ಷನ್ 13(4)ರ ಕಾಯಿದೆ ನಿಯಮ 8ನ್ನು ಓದಿಕೊಂಡಂತೆ 19.01.2023 ರಂದು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸ್ವಾಧೀನಪಡಿಸಿಕೊಂಡಿರುತ್ತಾರೆ.

ಫ್ಲ್ಲಾಟ್ ಫಾರಂ ಮೂಲಕ ಒದಗಿಸಲಾದ ವೆಬ್ ಜೋರ್ಟಲ್ www.matexauctions.com ಮೂಲಕ ನಡೆಸಲಾಗುವುದು ಹಾಗೂ ಬಿಡ್ಡಿಂಗ್ ಆನ್ ಲೈನ್ ಎಲೆಕ್ಟ್ರಾನಿಕ್ ಬಿಡ್ಡಿಂಗ್ ಮೂಲಕ ಈ ಕೆಳಗೆ ನೀಡಲಾದ ನಿಯಮ ಮತ್ತು ನಿಬಂಧನೆಗಳ ಅನುಸಾರ ನಡೆಯಲಿದೆ.

ಆಸ್ತಿಯ ಮೀಸಲು ಬೆಲೆ: ರೂ.4,02,94,475/– (ನಾಲ್ಕು ಕೋಟಿ ಎರಡು ಲಕ್ಷ ತೊಂಬತ್ತನಾಲ್ಕು ಸಾವಿರದ ನಾನ್ನೂರ ಎಪ್ಪತ್ತೈದು ರೂಪಾಯಿಗಳು ಮಾತ್ರ). ಅರ್ನೆಸ್ಟ್ ಠೇವಣಿ ಹಣ: ರೂ.40,29,448/– (ನಲವತ್ತು ಲಕ್ಷ ಇಪ್ಪತ್ತೊಂಬತ್ತು ಸಾವಿರದ ನಾನ್ನೊರ ನಲವತ್ತೆಂಟು ರೂಪಾಯಿಗಳು ಮಾತ್ರ)

ಬಿಡ್ ಆಹ್ವಾನದ ಮೂಲಕ ನಡೆಯುವ ಬಹಿರಂಗ ಹರಾಜಿನ ವಿಧಾನ, ನಿಯಮ ಮತ್ತು ನಿಬಂಧನೆಗಳು. ಆಸ್ತಿಯನ್ನು ಸೆಪ್ಟಂಬರ್ 20, 2023 ರಂದು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯ ನಡುವೆ ಪರಿವೀಕ್ಷಿಸಬಹುದು

1. ನಿಯಮ ಮತ್ತು ನಿಬಂಧನೆಗಳನ್ನು ಒಳಗೊಂಡಿರುವ ಟೆಂಡರ್/ಬಿಡ್ ಅರ್ಜಿಗಳನ್ನು ಆನ್-ಲೈನ್ ಜಾಲತಾಣ http://www.matexaud ಪಡೆದುಕೊಳ್ಳಬಹುದು. ಟೆಂಡರ್ ಅರ್ಜಿ ಹಾಗೂ ನಿಯಮ ಮತ್ತು ನಿಬಂಧನೆಗಳು ಜಾಲತಾಣದಲ್ಲಿ 9ನೇ ಸಪ್ಪಂಬರ್ 2023ರಂದ 10ನೇ ಅಕ್ಟೋಬರ್ 2023ರಂದ ಸಂಜೆ 5.00 ಗಂಟೆಯವರೆಗೆ ಲಭ್ಯವಿರುತ್ತದೆ. ಟೆಂಡರ್/ಬಿಡ್ ಗಳನ್ನು ಅಗತ್ಯವಿರುವ ಎಲ್ಲಾ ದಾಖಲೆ ಹಾಗೂ ಇಎಂಡಿ ಮೊತ್ತ ರೂ.40,29,448/–ನ್ನು ಸ್ಟ್ಯಾಂಡರ್ಡ್ ಚಾರ್ಟರ್ಡ್ಡ್ ಬ್ಯಾಂಕ್ ಪರವಾಗಿ ಇಎಫ್ಟಿ/ಎನ್ಇಎಫ್ಟ್/ಆರ್ಟಿಜಿಎಸ್ ಮೂಲಕ ಮಾರ್ಟ್ಗೆಗೇಜ್ ಸಸ್ಪೆನ್ಸ್ ಖಾತಾ ನಂ. 42705095742; IFSC: SCBL0036078 ಕ್ಕೆ ಪಾವತಿಮಾಡಿರುವುದಕ್ಕೆ ಸಾಕ್ಷಿ ಸಹಿತ ಸಲ್ಲಿಸಬೇಕು. ಅರ್ನೆಸ್ಟ್ ಠೇವಣಿ ಹಣಕ್ಕೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಅರ್ಜಿಗಳನ್ನು ಡೌನ್ಲೋಡ್ ಮಾಡಿ, ಭರ್ತಿ ಮಾಡಿದ ನಂತರ www.matexauctions.com ನಲ್ಲಿ ಅಪ್**ಲೋಡ್** ಮಾಡಬೇಕು

2. ಅರ್ನೆಸ್ಟ್ ಠೇವಣಿ ಹಣದೊಂದಿಗೆ ಬಿಡ್ ಸಲ್ಲಿಸಲು ಕೊನೆಯ ದಿನಾಂಕ: 10ನೇ ಅಕ್ಟೋಬರ್ 2023 ಸಂಜೆ 5.00 ಗಂಟೆ

3. ಬಿಡ್ ಅರ್ಜಿಯ ಜೊತೆ ಆತ/ಅವಳು ತನ್ನ ಗುರುತಿನ ಚೀಟಿ, ವಾಸದ ಮರಾವೆಗಳಾದಂತಹ ಪಾಸ್**ಪೋರ್ಟ್, ಚುನಾವಣಾ ಗುರುತಿನ ಚೀಟಿ, ರೇಷನ್** ಕಾರ್ಡ್ ಚಾಲನಾ ಪರವಾನಿಗೆ ಇತ್ಯಾದಿಗಳ ಪ್ರತಿ ಹಾಗೂ ಭಾರತೀಯ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ ಕಾರ್ಡ್ ನ ಪ್ರತಿಯನ್ನು ಸಲ್ಲಿಸಬೇಕು . ಬಿಡ್ಡುದಾರರು ಸಂಬಂಧಿಸಿದ ಪ್ರಾಧಿಕಾರದಿಂದ ನೀಡಲ್ಪಟ್ಟ ಸೂಕ್ತವಾದ ಡಿಜಿಟಲ್ ಸಹಿ ಪ್ರಮಾಣಪತ್ರ ಹಾಗೂ ಇ–ಮೇಲ್ ವಿಳಾಸವನ್ನು ಹೊಂದಿರಬೇಕು (ಇ-

ಮೇಲ್ ವಿಳಾಸವು ಆಸಕ್ತ ಬಿಡ್ಡುದಾರರಿಗೆ ಅತೀ ಅಗತ್ಯವಾಗಿದ್ದು ಎಲ್ಲಾ ಮಾಹಿತಿಗಳನ್ನು ಮತ್ತು ಐಡಿ ಹಾಗು ಪಾಸ್ ವರ್ಡ್ ಹಂಚಿಕೆ ಮಾಹಿತಿಯನ್ನು ಮೆ⊪ ಮೇಟೆಕ್ಸ್ ನೆಟ್ ಪ್ರೈ.ಲಿ. ಇ–ಮೇಲ್ ಮೂಲಕವೇ ನಡೆಸಲಿದೆ. 5. ಹರಾಜಿನ ದಿನಾಂಕದಂದು ಸ್ವೀಕೃತವಾದ ಎಲ್ಲಾ ಬಿಡ್ಗಳನ್ನು ತೆರೆದು, ಅದರಲ್ಲಿ ಮೀಸಲು ಬೆಲೆಗಿಂತ ಅತೀ ಹೆಚ್ಚು ಬಿಡ್ ಮಾಡಿರುವ ಬಿಡ್ದಾರರ ಬಿಡ್ನನ್ನು ಬ್ಯಾಂಕ ಸ್ವೀಕರಿಸಲಿದೆ. ಯಾವುದೇ ಸಂದರ್ಭದಲ್ಲೂ ಆಸ್ತಿಯನ್ನು ಮೀಸಲು ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದಿಲ್ಲ. ಆದರೂ ಬಿಡ್ದಾರರು ಹರಾಜೀ

ಇಮಯದಲ್ಲಿ ಹಾಜರಿದ್ದು ತಮ್ಮ ಬಡ್ ಮೌಲ್ಯದೆ ಕನಿಷ್ಠ ಮೊತ್ತವನ್ನು ರೂ.50,000/– ವರೆಗೆ ಹೆಚ್ಚಿಸಬಹುದು ಹಾಗೂ ಇದರಲ್ಲಿ ಅತೀ ಹೆಚ್ಚು ಮೊತ್ತವನ್ನು ಬ್ಯಾಂಕ ತ್ವೀಕರಿಸುವ ಅಧಿಕಾರವನ್ನು ಹೊಂದಿದೆ. ಪ್ರತೀ ಬಿಡ್ನ್ ನಂತರ ಮತ್ತೊಂದು ಬಿಡ್ ನ ಮಧ್ಯೆ 5 ನಿಮಿಷಗಳ ಅಂತರವಿರುವುದು. ಹರಾಜು 120 ನಿಮಿಷಗಳ ಕಾಲ ಅಂದರ ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ 5 ನಿಮಿಷಗಳ ಅನಿಯಮಿತ ವಿಸ್ತರಣೆಯೊಂದಿಗೆ ನಡೆಯಲಿದೆ. ಒಂದು ವೇಳೆ ಇ–ಹರಾಜು ಮುಕ್ತಾಯದ 5 ಮಿಷಗಳ ಮೊದಲು ಬಿಡ್ ಸ್ವೀಕೃತವಾದರೆ ಹರಾಜಿನ ಮುಕ್ತಾಯವು ಸ್ವಯಂಚಾಲಿತವಾಗಿ 5 ನಿಮಿಷಗಳ ಕಾಲ ವಿಸ್ತರಣೆಯಾಗಲಿದೆ. 6. ತದನಂತರ ಬ್ಯಾಂಕ್ ಮಾರಾಟ ದೃಢೀಕರಿಸಿದ ಮೇಲೆ ಇಎಂಡಿಗೆ ಹೊಂದಿಕೆಯಾಗುವಂತೆ ಖರೀದಿದಾರರು 25% (ಶೇಕಡಾ ಇಪ್ಪತ್ತೈದು) ಮಾರಾಟ ಬೆಲೆಯನ್ನು ಕೂಡಲೇ ಕೆಳಸಹಿದಾರರಿಗೆ ಪಾವತಿಸಬೇಕು. ಬಾಕಿ ಉಳಿದ ಮೊತ್ತವನ್ನು ಖರೀದಿದಾರರು ಕೆಳಸಹಿದಾರರಿಗೆ ಮಾರಾಟ ದೃಢೀಕರಣಗೊಂಡ 15 ದಿನಗಳ ಒಳಗಾಗ ಪಾವತಿಸಬೇಕು ಅಥವಾ ಒಂದು ವೇಳೆ ಸಮಯಾವಕಾಶ ವಿಸ್ತರಿಸಬೇಕಾದಲ್ಲಿ ಅದನ್ನು ಲಿಖಿತ ರೂಪದಲ್ಲಿ ಇಬ್ಬರ ಮಧ್ಯೆ ಒಪ್ಪಂದ ಮಾಡಿಕೊಳ್ಳಬೇಕು. ಹೇಳಿದ ಸಮಯಾವತಿಸಬೇಕು ಅಥವಾ ಒಂದು ವೇಳೆ ಸಮಯಾವಕಾಶ ವಿಸ್ತರಿಸಬೇಕಾದಲ್ಲಿ ಅದನ್ನು ಲಿಖಿತ ರೂಪದಲ್ಲಿ ಇಬ್ಬರ ಮಧ್ಯೆ ಒಪ್ಪಂದ ಮಾಡಿಕೊಳ್ಳಬೇಕು. ಹೇಳಿದ ಸಮಯಾ

ವಕಾಶದಲ್ಲಿ ಹಣ ಪವಾತಿಸಲು ವಿಫಲವಾದಲ್ಲಿ, ಬ್ಯಾಂಕ್ ಇಎಂಡಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ಸ್ಥೆತ್ತನ್ನು ಮೆರುಹರಾಜು ನಡೆಸುವ ಅಧಿಕಾರವನ್ನು ಹೊಂದಿದೆ ಅಪೇಕ್ಷಿತ ಖರೀದಿದಾರರಿಗೆ ಆಸ್ತಿಯ ಮೇಲಿನ ಅಥವಾ ಮಾರಾಟ ನಡೆಸುವ ಆಸ್ತಿಯ ಮೊತ್ತದ ಮೇಲಿರುವ ಎಲ್ಲಾ ಕ್ಲೈಮುಗಳನ್ನು ಮುಟ್ಟುಗೋಲು ಹಾಕಲಾಗುವುದು. 7. ಖರೀದಿದಾರರು ಎಲ್ಲಾ ಪಾವತಿಗಳನ್ನುಇಎಫ್ಟಿ/ಎನ್ಇಎಫ್ಟಿ/ಆರ್ಟಿಜಿಎಸ್ ಮೂಲಕ ಮಾರ್ಟ್ಗೇಜ್ ಸಸ್ಪೆನ್ಸ್ ಖಾತಾ ನಂ. 42705095742; IFSC SCBL0036078 ಕ್ಕೆ ಶೇವಣಿಯಿಡಬೇಕು.

8. ಮಾರಾಟ ಬೆಲೆಯು ಸಂಪೂರ್ಣಗೊಂಡ ನಂತರ ಬ್ಯಾಂಕ್ ಖರೀದಿದಾರರ ಪರವಾಗಿ ಮಾರಾಟ ಪ್ರಮಾಣಪತ್ರವನ್ನು ನೀಡಿ ಆಸ್ತಿಯ ಸ್ವಾಧೀನತೆಯನ್ನ

9. ಹೇಳಲಾದ ಆಸ್ತಿಯ ಶೆಡ್ಯೂಲ್ ಈ ಕೆಳಗೆ ನೀಡಲಾಗಿದ್ದು, ಕೆಳಸಹಿದಾರರಾದ ಅಧಿಕೃತ ಅಧಿಕಾರಿಗಳು ಮಾರಾಟ ಪ್ರಮಾಣಪತ್ರ ನೀಡಿದ ನಂತರ ಬೆಂಕಿ, ಕಳ್ಳತನ ಇತ್ಯಾದಿ ಯಾವುದೇ ರೀತಿಯಲ್ಲಿ ಹಾನಿ ಸಂಭವಿಸಿದಲ್ಲಿ ಅದಕ್ಕೆ ಖರೀದಿದಾರರೇ ಹೊಣೆಯಾಗಿರುತ್ತಾರೆ. ಖರೀದಿದಾರ ಯಾವುದೇ ಆಧಾರದ ಮೇಲೆ ಮಾರಾಟವನ್ನು ರದುಗೊಳಿಸಲು ಅರ್ಹನಾಗಿರುವುದಿಲ್ಲ.

10. ಯಶಸ್ವಿಯಾಗದ ಬಿಡ್ಡುದಾರರ ಇಎಂಡಿ ಹಣವನ್ನು ಅವರು ಬಿಡ್ ಅರ್ಜಿಯಲ್ಲಿ ನೀಡಿದ್ದ ಖಾತೆಗೆ ಡಿಡಿ/ಪಿಒ/ಇಎಫ್ಟಿ/ಎನ್ಇಎಫ್ಟಿ/ಆರ್ಟಿಜಿಎಸ್ ಮೂಲ ವರ್ಗಾಯಿಸಿ ಇ–ಮೇಲ್ ಮಾಹಿತಿ ನೀಡಲಾಗುವುದು.

11. ಎಲ್ಲಾ ಉದ್ದೇಶಗಳಿಂದ ಆಸ್ತಿಯನ್ನು "ಎಲ್ಲಿ ಹೇಗಿದೆಯೋ ಹಾಗೆ" ಆಧಾರದ ಮೇಲೆ ಮಾರಾಟ ಮಾಡಲಾಗುವುದು. ಬ್ಯಾಂಕಿಗೆ ತಿಳಿದಿರುವ ಮಟ್ಟಿಗೆ ಈ ಆಸ್ತಿಗೆ ಯಾವುದೆ: ಪರಭಾರೆ ಇರುವುದಿಲ್ಲ.

12. ಮೇಲಿನ ಆಸ್ತಿಯ ಎಲ್ಲಾ ವೆಚ್ಚಗಳಾದ ನೊಂದಣಿ ಶುಲ್ತ, ಮದ್ರಾಂಕ ಶುಲ್ತ, ವರ್ಗಾವಣೆ ದರ ಹಾಗೂ ಇನ್ನಿತರ ಯಾವುದೇ ಶಾಸನಬದ್ಧ ಶುಲ್ಕಗಳಾದ ಆಸ್ತಿ ತೆರಿಗೆ ವಿದ್ಯುತ್ ದರ ಮತ್ತು ನೀರಿನ ಶುಲ್ಕಗಳನ್ನು ಖರೀದಿದಾರರೇ ಪಾವತಿಸಬೇಕು.

13. ಅಧಿಕೃತ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಯಾವುದೇ ಅಥವಾ ಎಲ್ಲಾ ಆಫರ್ ಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕನ್ನು ಕಾಯ್ದರಿಸಿಕೊಂಡಿರುತ್ತಾ 14. ಆಸ್ತಿಯ ಬಗ್ಗೆ ಟೆಂಡರ್ ದಾಖಲೆಯಲ್ಲಿ ವಿವರಿಸಿದಂತೆ, ಅಧಿಕೃತ ಅಧಿಕಾರಿಯವರಿಗೆ ತಿಳಿದಂತೆ ಇದು ಆಸ್ತಿ ಬಗ್ಗೆ ಅತ್ಯುತ್ತಮ ಮಾಹಿತಿಯಾಗಿರುತ್ತದೆ ಮತ್ತು ಅಧಿಕೃತ ಅಧಿಕಾರಿಯವರು ಈ ಮಾರಾಟದಲ್ಲಿ ಯಾವುದೇ ತಪ್ಪು, ತಪ್ಪುಹೇಳಿಕೆಗಳು ಅಥವಾ ಬಿಟ್ಟು ಹೋಗಿರುವಿಕೆಗೆ ಉತ್ತರಿಸಬೇಕಾಗಿಲ್ಲ. ಮೇಲೆ ತಿಳಿಸಿದಂತೆ ಭದ್ರತಾ ಆಸ್ತಿಗಳಿಗೆ ಇತರೆ ಯಾವುದೇ ಪರಭಾರೆಗಳಿದ್ದರೆ, ಜವಾಬ್ದಾರರಾಗಿರುವುದಿಲ್ಲ. ಅಪೇಕ್ಷಿತ ಬಿಡ್ಡುದಾರರು ಮೇಲೆ ತಿಳಿಸಿದ ದಿನಾಂಕ ಮತ್ತು ಸಮಯದಂದು ಪರಿವೀಕ್ಷಿಸಬಹುದು. ಈ

ಸೂಚನೆಯನ್ನು ಶ್ರೀ ಇಮ್ರಾನ್ ಮೊಹಮ್ಮದ್ ಮುಕ್ಕ 2. ಶ್ರೀಮಾ ರೇಷ್ಠಾ ಎಂ ಎಸ್., ವಾಸ: ಎಫ್ 707, ಅಲ್ ಮಮ್ಮಾರ್(ವೆಸ್ ಹೆಚ್ಚ್), ಎನ್ಎ, ಎಮಿರೇಟ್ಸ್ ಇಂಡ್ ಸಿಟಿ, ತಾರ್ಜಾ, ದುಬೈ –562333 ಯುಎಇ ಇವರಿಗೆ ನಿಯಮ 8(6)ರ ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002ರ ಅನ್ವಯ ನೀಡಲಾಗಿದೆ. ಶೆಡ್ಯೂಲ್ (ಹೇಳಲಾದ ಆಸ್ತಿ ವಿವರ)

ರಿಲ್ಲಾದ ಎಲ್ಲಾ ಭಾಗಗಳು ಸೇರಿದಂತೆ ವಿಲ್ಲಾ ನಂ. 28, ಸೈಟ್ ನಂ. 28ರಲ್ಲಿ ರಚಿತವಾಗಿದ್ದು, ಪರಿವರ್ತಿತ ಭೂಮಿಯ ಸರ್ವೆ ನಂ. 83, ಚಿಕ್ಕನಾಗಮಂಗಲ ಗ್ರಾವ ಸರ್ಜಾಮರ ಹೋಬಳಿ, ಆನೇಕಲ್ ತಾಲೂಕು, ಬೆಂಗಳೂರು ಜಿಲ್ಲೆ ಇಲ್ಲಿದ್ದು, ವಿಸ್ತೀರ್ಣ 4097ಚ.ಅಡಿಗಳ ಸೈಟ್ ಪ್ರದೇಶ, ಜೊತೆಗೆ ಡ್ಯುಪ್ಲೆಕ್ಸ್ ವಾಸಯೋಗ್ಯ ವಿಲ್ಲ ವಿಸ್ತೀರ್ಣ 3902ಚ.ಅಡಿಗಳ ಸುಪರ್ ಬಿಲ್ಟಪ್ ಪ್ರದೇಶದಲ್ಲಿ ಎರಡು ಲಿವಿಂಗ್ ರೂಮ್, ನಾಲ್ಕು ಬೆಡ್ರೂಂ, ಡೈನಿಂಗ್, ಕಿಚನ್, ಐದು ಬಾತ್ರಾಂ, ಒಂದು ಪರಿಚಾರಕರ ಕೊಠಡಿ, ಜೊತೆಗೆ ಎಲ್ಲಾ ಗುಣಮಟ್ಟದ ಅಳವಡಿಕೆಗಳು, ಸಂಪೂರ್ಣ ನೆಲಕ್ಕೆ ಇಟಾಲಿಯನ್ ಮಾರ್ಬಲ್ ನೆಲಹಾಸು, ಮೂರು ಕೊಠಡಿಗಳಿಗೆ ಮರದ ಹಾಸು, ಸಿಟೌಟ್ ಬಾಲ್ಕನಿ ಮತ್ತು2 ಕಾರು ನಿಲುಗಡೆಗೆ ಸ್ಥಳಾವಕಾತವಿರುವ ಯೋಜನೆಯನ್ನು "ವಾಡರ್ಫೋರ್ಡ್" ಎಂದು ಕರೆಯಲಾಗುತ್ತಿದ್ದು, ಇದರ ಬಿಡಿಎ ಅನುಮೋದಿತ ಸಂ. ಬಿಡಿಎ/ಟಿಪಿಎಂ/ಪಿಆರ್ಎಲ್-21/12-16/2360/13-14 ದಿನಾಂಕ 13.08.2013, ಗ್ರಾಮ ಪಂಚಾಯತ್ ಖಾತೆ ಹೊಂದಿದ್ದು, ಗ್ರಾಮ ಪಂಚಾಯತ್ ಕಚೇರಿ ಶಾಂತಿಮರ ಇಲ್ಲಿಂದ ನೀಡಲಾದ ಸಂ. 402/28, ಪಿಐಡಿ ನಂ. 150200100500622992 ಮತ್ತು ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ: ಉತ್ತರದ ಕಡೆಗೆ 44'3" ಅಡಿ, ದಕ್ಷಿಣದ ಕಡೆಗೆ : 48'22" ಅಡಿ ಉತ್ತರದಿಂದ ದಕ್ಷಿಣಕ್ಕೆ: ಪೂರ್ವದ ಕಡೆಗೆ 88'6' ಅಡಿ, ಪಶ್ಚಿಮದ ಕಡೆಗೆ: 88'6" ಅಡಿ. ಮತ್ತು ಚಕ್ಕುಬಂದಿ: ಪೂರ್ವಕ್ಕೆ: ರಸ್ತೆ, ಪಶ್ಚಿಮಕ್ಕೆ: ಸರ್ವೆ ನಂ. 98, ಉತ್ತರಕ್ಕೆ: ಸೈಟ್ ನಂ. 27, ದಕ್ಷಿಣಕ್ಕೆ: ರಸ್ತೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಶ್ರೀ ಬತಿನ ರಾಜೇಶ್ ಕುಮಾರ್, ದೂ: 080–49431228. ಇ–ಮೇಲ್: rajeshkumar.bathina@sc.com,

ಸ್ಟ್ಯಾಂಡರ್ಡ್ ಚಾರ್ಟರ್ಡ್ಡ್ ಬ್ಯಾಂಕ್ / ಮೂರಕ ಭದ್ರತಾದಾರರ ವೆಬ್ಸೈಟ್ ನಲ್ಲಿ ನೀಡಲಾದ ಲಿಂಕ್ https://www.sc.com/in/ otice-of-properties-under-the-possession-of-bankನ್ನು ಆಧಾರ ಮಾಡಿಕೊಳ್ಳಿ.

ದಿನಾಂಕ: 06.09.2023. ಸ್ಥಳ: ಬೆಂಗಳೂರು

ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್

OTracxn

ಟ್ರಾಕ್ಷನ್ ಟೆಕ್ಸಾಲಜೀಸ್ ಲಿಮಿಟೆಡ್

CIN: L72200KA2012PLC065294

ನೋಂ. ಕಚೇರಿ: ನಂ. ಎಲ್-248, 2ನೇ ಮಹಡಿ, 17ನೇ ಕ್ರಾಸ್, ಸೆಕ್ಟರ್ 6, ಹೆಚ್ಎಸ್ಆರ್ ಲೇಔಟ್, ಬೆಂಗಳೂರು, ಕರ್ನಾಟಕ-560102 ದೂ: +91 90360 90116, ಇ–ಮೇಲ್:investor.relations@tracxn.com, ವೆಬ್ ಸೈಟ್:www.tracxn.com

11ನೇ ವಾರ್ಷಿಕ ಮಹಾಸಭೆ ಮತ್ತು ಇ–ಮತದಾನದ ಮಾಹಿತಿ

ಈ ಮೂಲಕ ಸದಸ್ಯರಿಗೆ ತಿಳಿಸುವುದೇನೆಂದರೆ, ಕಂಪನಿಯ 11ನೇ (ಹನ್ನೊಂದನೇ) ವಾರ್ಷಿಕ ಮಹಾಸಭೆ ("ಎಜಿಎಂ") ಬುಧವಾರ, ಸೆಪ್ಲಂಬರ್ 27, 2023ರ ಸಂಜೆ 5..00 ಗಂಟೆಗೆ ವಿಡಿಯೋ ಕಾನ್ಷರೆನ್ನಿಂಗ್ ('ವಿಸಿ')/ಇತರೆ ಅಡಿಯೊ ವಿಷುಯಲ್ ಮೀನ್ಡ್ (ಒಎವಿಎಂ') ಮೂಲಕ ನಡೆಯಲಿದ್ದು, ಕಂಪನಿ ಕಾಯಿದೆ 2013 ("ಕಾಯಿದೆ") ಮತ್ತು ಇತರೆ ಅನ್ವಯವಾಗುವ ಕಾನೂನುಗಳು, ಅದರ ನಿಯಮಗಳು ಹಾಗು ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಮತ್ತು ಸೆಬಿ (ಸೂಕ್ತ ಸುತ್ತೋಲೆಗಳು ಎಂದು ಹೇಳಲಾಗುವುದು) ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯ ("ಸೆಬಿ ಸುತ್ತೋಲೆಗಳು") ಇದರ ಸುತ್ತೋಲೆಗಳ ಅನುಸಾರ ಹೊರಡಿಸಿದ ವ್ಯವಹಾರಗಳ ಬಗ್ಗೆ ಅನ್ವಯವಾಗುವ ಎಲ್ಲ ಸುತ್ತೋಲೆಗಳನ್ನು ಓದಿಕೊಂಡಂತೆ 11 ನೇ ಎಜಿಎಂ ನ ಸೂಚನೆ ದಿನಾಂಕ ಸೆಪ್ಟಂಬರ್ 02, 2023ರಲ್ಲಿ ತಿಳಿಸಿದಂತೆ ವ್ಯವಹಾರಗಳನ್ನು ನಡೆಸಲು ನಡೆಸಲಾಗುವುದು. ಇದು ಕಂಪನಿಯ ವೆಬ್ಸ್ಟೆಟ್ www.tracxn.com ಮತ್ತು ನ್ಯಾಷನಲ ಸಕ್ತುರಿಟೀಸ್ ಡೆಪಾಸಿಟರಿ ಲಿಮಿಟೆಡ್ ('ಎನ್ಎಸ್ಡಿಎಲ್') www.evoting.nsdl.com ನಲ್ಲಿ ಲಭ್ಯವಿರುತ್ತದೆ.

ಎಂಸಿಎ ಸುತ್ತೋಲೆಗಳಿಗೆ ಸಂಬಂಧಿಸಿದಂತೆ, ಎಜಿಎಂ ಸೂಚನೆ ಮತ್ತು ಕಂಪನಿಯ ಆರ್ಥಿಕ ವರ್ಷ ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ವಾರ್ಷಿಕ ವರದಿಯನ್ನು ಕಂಪನಿ /ಡೆಪಾಸಿಟರೀಸ್/ ರಿಜಿಸ್ಟಾರ್ ಮತ್ತು ಷೇರು ಟ್ರಾನ್ಸ್ಫರ್ ಏಜೆಂಟ್ (ಆರ್ಟಿಎ) ಬಳಿ ಇ–ಮೇಲ್ ಐಡಿಯನ್ನು ನೋಂದಾಯಿಸಿದ ಎಲ್ಲಾ ಷೇರುದಾರರಿಗೆ ವಿದ್ಯುನ್ಮಾನ ಮಾದರಿ ಮೂಲಕ ಶುಕ್ರವಾರ, 25ನೇ ಆಗಸ್ಟ್ 2023ರಂದು ಕಳುಹಿಸಿಕೊಡಲಾಗಿದೆ. ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಗಳನ್ನು ಇ–ಮೇಲ್ ಮೂಲಕ ಕಳುಹಿಸಿಕೊಡುವ ಪ್ರಕ್ರಿಯೆ ಮಂಗಳವಾರ, ಸೆಪ್ಟಂಬರ್ 05, 2023ರಂದು ಮುಕ್ತಾಯಗೊಂಡಿದೆ.

ಸೆಕ್ಷನ್ 108ರ ಕಾಯಿದೆ ನಿಯಮ 20ನ್ನು ಓದಿಕೊಂಡಂತೆ ಕಂಪನಿಗಳು (ನಿರ್ವಹಣೆ ಮತ್ತು ಆಡಳಿತ) ನಿಯಮಗಳು,2014 (ಕಾಲಾನುಕಾಲಕ್ಕೆ ್ಕ್ ತಿದ್ದುಪಡಿಯಾದಂತೆ) ಮತ್ತು ನಿಯಂತ್ರಣ 44 ರ ಲಿಸ್ಪಿಂಗ್ ರೆಗ್ಯುಲೇಶನ್ಸ್ (ಕಾಲಾನುಕಾಲಕ್ಕೆ ತಿದ್ದುಪಡಿಯಾದಂತೆ) ಮತ್ತು ಎಂಸಿಎ ಸುತ್ತೋಲೆಗಳು ಮತ್ತು ಸೆಬಿ ಸುತ್ತೋಲೆಗಳ ಅನುಸಾರ ಕಂಪನಿಯು ಎಜಿಎಂ ಸಂದರ್ಭದಲ್ಲಿ ವ್ಯವಹಾರಗಳ ಮೇಲೆ ಮತಚಲಾಯಿಸಲು ರಿಮೋಟ್ ಇ–ವೋಟಿಂಗ್ ಮತ್ತು ಇ-ವೋಟಿಂಗ್ ಸೌಲಭ್ಯವನ್ನು ಎಜಿಎಂ ಸಂದರ್ಭದಲ್ಲಿ ತನ್ನ ಸದಸ್ಯರಿಗೆ ಒದಗಿಸುತ್ತಿದೆ. ಈ ಉದ್ದೇಶದಿಂದ ಎಲೆಕ್ಟಾನಿಕ್ ಮತದಾನ ನಡೆಸಲು ಕಂಪನಿಯು ಎನ್ಎಸ್ಡಎಲ್ನ್ಸು ಅಧಿಕೃತ ಏಜೆನ್ಷಿಯನ್ನಾಗಿ ಒಪ್ಪಂದವನ್ನು ಮಾಡಿಕೊಂಡಿದೆ.

ಎಲ್ಲ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ: 1. 11ನೇ ಎಜಿಎಂ ಸೂಚನೆಯಲ್ಲಿ ತಿಳಿಸಿದಂತೆ ವ್ಯವಹಾರಗಳನ್ನು ಎಲೆಕ್ಟ್ರಾನಿಕ್ ಮಾದರಿಯಲ್ಲಿ ಮಾತ್ರ ನಡೆಸಲಾಗುವುದು.

2. ಎಲೆಕ್ಟಾನಿಕ್ ಮಾದರಿಯಲ್ಲಿ ಮತ ಚಲಾಯಿಸುವುದನ್ನು ನಿರ್ಧರಿಸಲು ಕಟ್ ಆಫ್ ದಿನಾಂಕವು ಬುಧವಾರ, 20ನೇ ಸೆಪ್ಟಂಬರ್ , 2023 ಅಗಿರುತ್ತದೆ. ಸದಸ್ಯರ ರಿಜಿಸ್ಟರ್ ಅಥಾ ಲಾಭದಾಯಕ ಮಾಲೀಕರ ಪಟ್ಟಿಯಲ್ಲಿ ಹೆಸರಿರುವ ಸದಸ್ಯರು ಈ ಕಟ್ಆಫ್ ದಿನಾಂಕವನ್ನು ಗಮನದಲ್ಲಿಟ್ಟು, ರಿಮೊಟ್ ಇ–ವೋಟಿಂಗ್ ಮತ್ತು ಎಜಿಎಂ ಸಂದರ್ಭದಲ್ಲಿ ಇ–ವೋಟಿಂಗ್ ಗೆ ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ

3. ಇ-ವೋಟಿಂಗ್ ಮೋರ್ಟಲ್ ಭಾನುವರ, 24ನೇ ಸೆಪ್ಟಂಬರ್ 2023ರಿಂದ (ಭಾ.ಕಾ.9.00 ಗಂಟೆ) ಗೆ ತರೆಯಲಿದ್ದು, ಮಂಗಳವಾರ, 26ನೇ

- ಸೆಪ್ಟಂಬರ್, 2023ರಂದು (ಭಾ.ಕಾ. ಸಂಜೆ 5.00 ಗಂಟೆಗೆ) ಮುಕ್ತಾಯಗೊಳ್ಳಲಿದೆ. ಈ ದಿನಾಂಕ ಮತ್ತು ಸಮಯದ ನಂತರ ಎನ್ಎಸ್ಡಾಎಲ್ ಮತದಾನದ ಮಾಡ್ಯೂಲ್ನ್ನು ನಿಷ್ಕ್ರಿಯಗೊಳಿಸುತ್ತದೆ ಹಾಗೂ ತದನಂತರ ಮತದಾನಕ್ಕೆ ಅವಕಾಶವಿರುವುದಿಲ್ಲ. 4. ಯಾವುದೇ ವ್ಯಕ್ತಿ ಸೂಚನೆಯನ್ನು ಕಳುಹಿಸಿದ ನಂತರ ಕಟ್ ಆಫ್ ದಿನಾಂಕದ ಅಂದರೆ ಬುಧವಾರ, 20ನೇ ಸೆಪ್ಟಂಬರ್, 2023ರ ನಂತರ
- ಷೇರುಗಳನ್ನು ಹೊಂದಿದ್ದರೆ, ಅವರು ಮತದಾನ ಮಾಡಲು ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಪಡೆಯಲು evoting.nsdl.com ಗೆ ಕೋರಿಕೆಯನ್ನು ಸಲ್ಲಿಸಿ, ಮತದಾನ ಮಾಡಬಹುದು. ಒಬ್ಬ ವ್ಯಕ್ತಿ ಎನ್ಎಸ್ಡಿಎಲ್ನಲ್ಲಿ ಈಗಗಲೇ ನೋಂದಾಯಿತವಾಗಿದ್ದರೆ ಹಾಲಿ ಇರುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಗಳನ್ನು ಬಳಸಿ ಮತದಾನ ಮಾಡಬಹುದು.
- 5. ಸಭೆಗೆ ಮೊದಲು ಇ-ವೋಟಿಂಗ್ ಮೂಲಕ ಮತ ಚಲಾಯಿಸಿದವರು ಸಭೆಯಲ್ಲಿ ಭಾಗವಹಿಸಬಹುದು. ಆದರೆ, ಮತ್ತೊಮ್ಮೆ ಅವರಿಗೆ ಅಲ್ಲಿ ಮತದಾನಕೆ ಅವಕಾಶವಿರುವುದಿಲ

ಭೌತಿಕ, ಡಿಮೆಟೀರಿಯಲೈಸ್ಡ್ ರೂಪದಲ್ಲಿ ಷೇರುಗಳನ್ನು ಹೊಂದಿ, ತಮ್ಮ ಇ—ಮೇಲ್ ವಿಳಾಸವನ್ನು ನೋಂದಾಯಿಸದೆ ಇರುವಂತಹ ಸದಸ್ಯರಿಗೆ ಎಜಿಎಂ ಸಂದರ್ಭದಲ್ಲಿ ರಿಮೋಟ್ ಇ–ವೋಟಿಂಗ್ ಮತ್ತು ಇ–ವೋಟಿಂಗ್ ಮೂಲಕ ಮತಚಲಾಯಿಸಲು ವಿವರಗಳನ್ನು ಎಜಿಎಂ ಸೂಚನೆಯಲ್ಲಿ ನೀಡಲಾಗಿದೆ. ಮತದಾನದ ಪಾರದರ್ಶಕತೆಗಾಗಿ ಮೆ॥ ಮನೀಶ್ ಘಿಯಾ ಆಂಡ್ ಅಸೋಸಿಯೇಟ್ಸ್, ಕಂಪನಿ ಕಾರ್ಯದರ್ಶಿಗಳು, ಮುಂಬಯಿ ಇವರನ್ನು ಎಜಿಎಂ ಸಂದರ್ಭದಲ್ಲಿ ನಡೆಯುವ ಇ–ವೋಟಿಂಗ್ ಪ್ರಕ್ರಿಯೆಗೆ ಪರಿಶೀಲಕರನ್ನಾಗಿ ನೇಮಿಸಲಾಗಿದೆ. ಪರಿಶೀಲಕರ ವರದಿಯ ಜೊತೆಗೆ ಫಲಿತಾಂಶಗಳನ್ನು ನಿಗದಿತ ಅವಧಿಯಲ್ಲಿ ಕಂಪನಿಯ ವೆಬ್ಸ್ಮೇಟ್ನಲ್ಲಿ ಘೋಷಿಸಲಾಗುವುದು ಹಾಗೂ ಬಿಎಸ್ಇ ಲಿಮಿಟೆಡ್ ಮತ್ತು ನ್ಯಾಷನಲ್ ಸ್ಪಾಕ್ ಎಕ್ಕ್ಚೇಂಜ್ ಆಫ ಇಂಡಿಯಾ ಲಿಮಿಟೆಡ್ ಇವರೊಂದಿಗೂ ಸಂವಹನ ನಡೆಸಲಾಗುವುದು.

ಎಲೆಕ್ಟಾನಿಕ್ ಮತದಾನದ ಬಗ್ಗೆ ಯಾವುದೇ ವಿಚಾರಣೆಗಳಿದ್ದಲ್ಲಿ, ಸದಸ್ಯರು 11ನೇ ಎಜಿಎಂ ಸೂಚನೆಯಲ್ಲಿ 'ಇ–ವೋಟಿಂಗ್ ಪ್ರೊಸೆಸ್ (ಪ್ರಕ್ರಿಯೆ) ನ್ನು ಆಧಾರ ಮಾಡಿಕೊಳ್ಳಿ. ಒಂದು ವೇಳೆ ಇ–ವೋಟಿಂಗ್ ಪ್ರಕ್ರಿಯೆ ಬಗ್ಗೆ ಯಾವುದಾದರೂ ಕುಂದುಕೊರತೆಗಳಿದ್ದಲ್ಲಿ ಫ್ರೀಕ್ವೆಂಟ್ಲಿ ಆಸ್ಕ್ಡ್ ಕ್ವೆಶ್ಚನ್ಸ್ (ಎಫ್ಎಕ್ಯು) ಮತ್ತು ಇ-ವೋಟಿಂಗ್ ಕೈಪಿಡಿಯು www.evoting@nsdl.com ನಲ್ಲಿ ಲಭ್ಯವಿರುತ್ತದೆ. ಅಥವಾ ಕು. ಪಲ್ಲವಿ ಮಹತ್ರೆ ಎಸ್ ಎ೦ ಇವರಿಗೆ evoting@nsdl.com ಗೆ ಇ–ಮೇಲ್ ಕಳುಹಿಸಬಹುದು. ಅಥವಾ 022–4886 7000 ಮತ್ತು 022–2499 7000 ಗೆ ಕರೆ ಮಾಡಬಹುದು. ಸದಸ್ಯರು ಕಂಪನಿ ಕಾರ್ಯದರ್ಶಿ ಮತ್ತು ಕಾಂಪ್ಲಯನ್ನ್ ಅಧಿಕಾರಿ ಇವರನ್ನು compliance-officer@tracxn.com ರಲ್ಲಿ ಸಂಪರ್ಕಿಸಬಹುದು ಅಥವಾ ಕಂಪನಿಯ ನೋಂದಾಯಿತ ಕಚೇರಿ ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಟ್ರಾಕ್ಷನ್ ಟೆಕ್ನಾಲಜೀಸ್ ಲಿಮಿಟೆಡ್ ಪರವಾಗಿ ಮೇಘಾ ತಿಬೇವಾಲ್

SUBEX

ಸ್ಥಳ: ಬೆಂಗಳೂರು

ದಿನಾಂಕ: ಸೆಪ್ಟಂಬರ್ 5, 2023

ಸುಬೆಕ್ ಅಮಿಟೆಡ್

(ಸಿಐಎನ್: L85110KA1994PLC016663) ನೋಂದಾಯಿತ ಕಚೇರಿ: ಪ್ರಿಟೆಕ್ ಪಾರ್ಕ್ - ಎಸ್ಇಝೆಡ್, ಬ್ಲಾಕ್-09, 4ನೇ ಮಹಡಿ,

ಬಿ ವಿಂಗ್, ಸರ್ವೇ ನಂ. 51-64/4, ಹೊರವರ್ತುಲ ರಸ್ತೆ, ಬೆಳ್ಳಂದೂರು ವಿಲೇಜ್, ವರ್ತೂರು ಹೋಬಳಿ, ಬೆಂಗಳೂರು, ಕರ್ನಾಟಕ, ಭಾರತ-560 103

ದೂರವಾಣಿ: +91 80 3745 1377 ಇಮೇಲ್: info@subex.com ವೆಬ್ಸೈಟ್: www.subex.com ವಿಡಿಯೋ ಕಾನ್ಫರೆನ್ಸ್ / ಅದರ್ ಅಡಿಯೋ ವಿಷುವಲ್ ಮೀನ್ಸ್ ಮೂಲಕ

ನಡೆಸಲಾಗುವ ಇಪ್ಪತ್ತೊಂಬತ್ತನೇ ವಾರ್ಷಿಕ ಸಾಮಾನ್ಯ ಸಭೆಯ ಸೂಚನೆ, ಪುಸ್ತಕ ಮುಚ್ಛುವಿಕೆ ಹಾಗೂ ಇ–ಮತದಾನ ಕುರಿತ ಮಾಹಿತಿ ಸುಬೆಕ್ಸ್ ಲಿಮಿಟೆಡ್ ("ಕಂಪನಿ")ಯ ಸದಸ್ಯರ **29ನೇ ವಾರ್ಷಿಕ ಸಾಮಾನ್ಯ ಸಭೆಯು** ("29ನೇ ಎಜಿಎಂ") **ಶುಕ್ರವಾರ**,

<mark>ಸೆಪ್ಲೆಂಬರ್ 29, 2023ರಂದು ಬೆಳಿಗ್ಗೆ 11:00 ಗಂಟೆ</mark>ಗೆ (ಐಎಸ್ಟಿ) ವಿಡಿಯೋ ಕಾನ್ಸರೆನ್ / ಅದರ್ ಆಡಿಯೋ ವಿಷುವಲ್ ಮೀನ್ ("ವಿಸಿ / ಒಎವಿಎಂ") ಮೂಲಕ ನಡೆಯಲಿದ್ದು, ದಿನಾಂಕ 08, ಆಗಸ್ಟ್ 2023ರಂದು ಹೊರಡಿಸಿದ 29ನೇ ಎಜಿಎಂನ ಸೂಚನೆಯಲ್ಲಿ ತಿಳಿಸಿರುವಂತೆ, ಕಂಪೆನಿಗಳ ಕಾಯ್ದೆ, 2013ರ ಅನ್ನಯವಾಗುವ ನಿಬಂಧನೆಗಳಿಗೆ ಅನುಗುಣವಾಗಿ ಮತ್ತು ಅದರ ನಂತರ ರೂಪಿಸಲಾದ ನಿಯಮಗಳಿಗೆ ಅನುಸಾರವಾಗಿ, ಎಸ್ಇಬಿಐ (ಎಲ್ಒಡಿಆರ್) ನಿಯಮಗಳು, 2015, ಮಿನಿಸ್ತ್ರಿ ಆಫ್ ಕಾರ್ಮೊರೇಟ್ ಅಫೇರ್ತ್ನಿಂದ ಹೊರಡಿಸಲಾದ ಸಾಮಾನ್ಯ ಸುತ್ಕೋಲೆ ಸಂಖ್ಯೆ ಕ್ರಮವಾಗಿ 14/2020, 17/2020, 20/2020, 02/2022 ಮತ್ತು 10/2022 ದಿನಾಂಕ ಏಪ್ರಿಲ್ 08, 2020, ಏಪ್ರಿಲ್ 13, 2020, ಮೇ 05, 2020, ಮೇ 05, 2022 ಮತ್ತು ಡಿಸೆಂಬರ್ 28, 2022 ಜೊತೆಗೆ ಎಸ್ಇಬಿಐಯಿಂದ ಹೊರಡಿಸಲಾದ ಮೇ 12, 2020, ಮೇ 13, 2022 ಹಾಗೂ ಜನವರಿ 5 2023ರ ಸುತ್ತೋಲೆ ("ಸುತ್ತೋಲೆ") ಓದಿಕೊಂಡಂತೆ ಸಾಮಾನ್ಯ ಸ್ಥಳದಲ್ಲಿ ಸದಸ್ಯರ ಖುದ್ದು ಉಪಸ್ಥಿತರಿಲ್ಲದೆ ಸಾಮಾನ್ಯ ಮತ್ತು ವಿಶೇಷ ವ್ಯವಹಾರಗಳನ್ನು ನಡೆಸಲಾಗುವುದು. ಕಂಪನಿ / ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ರವರೊಂದಿಗೆ ತಮ್ಮ ಇಮೇಲ್ ವಿಳಾಸಗಳನ್ನು ನೋಂದಾಯಿಸಿರುವ ಸದಸ್ಯರಿಗೆ ಮೇಲಿನ ಸುತ್ತೋಲೆಗಳ ಅನುಸಾರ, 29ನೇ ಎಜಿಎಂನ ಸೂಚನೆ ಮತ್ತು ಮಾರ್ಚ್ 31, 2023ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷ 2022–23ರ ವಾರ್ಷಿಕ ವರದಿ ಜೊತೆಗೆ ಪರಿಶೋಧಿತ ಹಣಕಾಸು ಹೇಳಿಕೆಗಳನ್ನು ("ವಾರ್ಷಿಕ ವರದಿ") ಸೆಪ್ಟೆಂಬರ್ 5, 2023ರಂದು ಇಮೇಲ್ ಮೂಲಕ ಮಾತ್ರ ಕಳುಹಿಸಲಾಗಿದೆ. ಮೇಲಿನ ಸುತ್ತೋಲೆಗಳಲ್ಲಿ ಪ್ರಕಟವಾಗಿರುವಂತೆ ಕಂಪನಿಯ ಸದಸ್ಯರಿಗೆ 29ನೇ ಎಜಿಎಂ ಸೂಚನೆ ಮತ್ತು ವಾರ್ಷಿಕ ವರದಿಯನ್ನು ಭೌತಿಕ ವಿಧಾನದಲ್ಲಿ ಕಳುಹಿಸಿರುವುದಿಲ್ಲ.

ಸದಸ್ಯರು (ಭೌತಿಕ / ವಿದ್ಯುನ್ಮಾನ ಸ್ವರೂಪದಲ್ಲಿ ಷೇರುಗಳನ್ನು ಹೊಂದಿರುವವರು) ಸೂಚನೆ ಮತ್ತು ವಾರ್ಷಿಕ ವರದಿಯನ್ನು ಪಡೆಯಲು, ಇಮೇಲ್ ವಿಳಾಸ / ಬ್ಯಾಂಕ್ ಖಾತೆ ವಿವರಗಳು ಮತ್ತು / ಅಥವಾ ಇತರ ಕೆವೈಸಿ ವಿವರಗಳ ನೋಂದಣಿ ಪ್ರಕ್ರಿಯೆಯನ್ನು, ರಿಮೋಟ್ ಇ–ಮತದಾನ / ಇ–ಮತದಾನದ ಸೂಚನೆ ಮತ್ತು / ಅಥವಾ ಇ–ಮತದಾನಕ್ಕಾಗಿ ಯೂಸರ್ ಐಡಿ / ಪಾಸ್ವರ್ಡ್ ಪಡೆಯಲು ಹಾಗೂ ಪಾವತಿಸದ / ಕ್ಲೈಮ್ ಮಾಡದ ಲಾಭಾಂಶವನ್ನು ಪಡೆಯಲು ಬ್ಯಾಂಕ್ ಖಾತೆಯನ್ನು ನವೀಕರಿಸುವ ಪ್ರಕ್ರಿಯೆಯನ್ನು 29ನೇ ಎಜಿಎಂನ ಸೂಚನೆಯಲ್ಲಿ ಓದಿ ತಿಳಿಯಬಹುದಾಗಿದೆ.

<u>ಪುಸ್ತಕ ಮುಚ್ಚುವಿಕೆ:</u> ಕಂಪನಿಯ ಸದಸ್ಯರ ನೋಂದಣಿ ದಸ್ತಾವೇಜನ್ನು <mark>ಶನಿವಾರ, ಸೆಪ್ಟೆಂಬರ್ 23, 2023 ರಿಂದ ಶುಕ್ರವಾರ, ಸೆಪ್ಟೆಂಬರ್</mark> **29, 2023ರವರೆಗೆ (ಎರಡೂ ದಿನಗಳು ಒಳಗೊಂಡಂತೆ)** ಮುಚ್ಚಲಾಗುತ್ತದೆ.

<u>ಕಟ್–ಆಫ್ ದಿನಾಂಕ:</u> ಶುಕ್ರವಾರ, ಸೆಪ್ಟೆಂಬರ್ 22, 2023.

<u>ವಿಸಿ / **ಒಎವಿಎಂ:**</u> ಷೇರುದಾರರು ತಮ್ಮ ಸುರಕ್ಷಿತ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು 29ನೇ ಎಜಿಎಂನಲ್ಲಿ ವಿಸಿ / ಒಎವಿಎಂ ಮೂಲಕ ಲಿಂಕ್: https://emeetings.kfintech.com ಬಳಸಿಕೊಂಡು ಭಾಗವಹಿಸಲು ಕಂಪನಿಯು ಕೋರುತ್ತದೆ. 29ನೇ ಎಜಿಎಂನಲ್ಲಿ ವಿಸಿ / ಒಎವಿಎಂ ಮೂಲಕ ಭಾಗವಹಿಸಲು ಮತ್ತು ಇ–ಮತದಾನ ಮಾಡುವ ವಿಧಾನ ಮತ್ತು ಸೂಚನೆಗಳನ್ನು 29ನೇ ಎಜಿಎಂ ಸೂಚನೆಯಲ್ಲಿ ತಿಳಿಸಲಾಗಿದೆ.

<u>ಇ–ಮತದಾನ:</u> ಕಂಪನಿಯ ಆರ್ಟಿಎ, ಕೆಫಿನ್ಟೆಕ್ರರವರು ಒದಗಿಸಿರುವ ಇ–ಮತದಾನ ಸೌಲಭ್ಯದ ಮೂಲಕ ಸದಸ್ಯರು 29ನೇ ಎಜಿಎಂನ ಸೂಚನೆಯಲ್ಲಿ ತಿಳಿಸಲಾದ ಎಲ್ಲಾ ನಿರ್ಣಯಗಳ ಮೇಲೆ ವಿದ್ಯುನ್ಮಾನವಾಗಿ ಮತ ಚಲಾಯಿಸಬಹುದಾಗಿದೆ. ರಿಮೋಟ್ ಇ–ಮತದಾನವು **ಸೋಮವಾರ, ಸೆಪ್ಟೆಂಬರ್ 25, 2023ರಂದು ಬೆಳಿಗ್ಗೆ 9:00** (ಐಎಸ್ಟಿ)ರಿಂದ ಪ್ರಾರಂಭಗೊಂಡು **ಗುರುವಾರ, ಸೆಪ್ಟೆಂಬರ್** 28, 2023ರಂದು ಸಂಜೆ 5:00 ಗಂಟೆ (ಐಎಸ್ಟಿ)ಗೆ ಮುಕ್ತಾಯಗೊಳ್ಳುತ್ತದೆ. ಗುರುವಾರ ಸೆಪ್ಟೆಂಬರ್ 28, 2023ರ ಸಂಜೆ 5:00 ಗಂಟೆ (ಐಎಸ್ಟಿ) ನಂತರ ಇ–ಮತದಾನದ ಸೌಲಭ್ಯವನ್ನು ನಿಷ್ಕ್ರಿಯೆಗೊಳಿಸಲಾಗುವುದು ಎಂಬುದನ್ನು ಸದಸ್ಯರು ಗಮನಿಸತಕ್ಕದ್ದು. ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸದ ಸದಸ್ಯರು, 29ನೇ ಎಜಿಎಂನ ಸಂದರ್ಭದಲ್ಲಿ ಇ–ಮತದಾನದ ಮೂಲಕ ಮತವನ್ನು

ಕಟ್-ಆಫ್ ದಿನಾಂಕವಾದ **ಶುಕ್ರವಾರ, ಸೆಪ್ಟೆಂಬರ್ 22, 2023**ರಂದು ಯಾವ ಸದಸ್ಯರ ಹೆಸರುಗಳು ಡೆಪಾಸಿಟರೀಸ್ ಬಳಿ ಇರುವ ಸದಸ್ಯರ ನೋಂದಣಿ ದಸ್ತಾವೇಜು / ಡೆಪಾಸಿಟರೀಸ್ನಿಂದ ನಿರ್ವಹಿಸಲ್ಪಟ್ಟ ಫಲಾನುಭವಿ ಮಾಲೀಕರ ದಸ್ತಾವೇಜಿನಲ್ಲಿ ಸೇರ್ಪಟ್ಟಿರುತ್ತದೆಯೋ, ಅಂತಹ ಸದಸ್ಯರು ಮಾತ್ರ ರಿಮೋಟ್ ಇ–ಮತದಾನ (**ಸೆಪ್ಟೆಂಬರ್ 25, 2023 – ಸೆಪ್ಟೆಂಬರ್ 28, 2023**ರ ನಡುವೆ) / 29ನೇ ಎಜಿಎಂನಲ್ಲಿ ಇ–ಮತದಾನ ಮಾಡುವ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ. ಸದಸ್ಯರು ಒಮ್ಮೆ ನಿರ್ಣಯದ ಅನುಸಾರವಾಗಿ ತಮ್ಮ ಮತದಾನವು ಚಲಾಯಿಸಲ್ಪಟ್ಟ ತರುವಾಯ, ಅವನ / ಅವಳ ನಿರ್ಣಯವನ್ನು ಬದಲಾಯಿಸಲು ಅವಕಾಶ ನೀಡಲಾಗುವುದಿಲ್ಲ. ರಿಮೋಟ್ ಇ–ಮತದಾನದ ಮೂಲಕ ಮತ ಚಲಾಯಿಸದ ಸದಸ್ಯರು, ತಮ್ಮ ಇ–ಮತದಾನದ ಹಕ್ಕನ್ನು 29ನೇ ಎಜಿಎಂನಲ್ಲಿ ಚಲಾಯಿಸಬಹುದಾಗಿರುತ್ತದೆ. 29ನೇ ಎಜಿಎಂಗೆ ಮುಂಚಿತವಾಗಿ ಒದಗಿಸಿರುವ ರಿಮೋಟ್ ಇ–ಮತದಾನ ಮೂಲಕ ಮತ ಚಲಾಯಿಸಿದ ಸದಸ್ಯರು ಸಹ 29ನೇ ಎಜಿಎಂನಲ್ಲಿ ಭಾಗವಹಿಸಹುದು, ಆದರೆ ಅಲ್ಲಿ ಮನಃ ಮತದಾನಕ್ಕೆ ಅವಕಾಶವಿರುವುದಿಲ್ಲ.

ಇಮೇಲ್ ಮೂಲಕ ನೋಟಿಸ್ ರವಾನಿಸಿದ ನಂತರ ಕಂಪನಿಯ ಸದಸ್ಯರಾದ ಹೂಡಿಕೆದಾರರು ಮತ್ತು ಕಟ್–ಆಫ್ ದಿನಾಂಕದಂದು ಅಂದರೆ ಸೆಪ್ಟೆಂಬರ್ 22, 2023ರಂತೆ ಷೇರುಗಳನ್ನು ಹೊಂದಿರುವ ಹೊಡಿಕೆದಾರರು, ಯೂಸರ್ ಐಡಿ ಮತ್ತು ಪಾಸ್ವರ್ಡ್ನನ್ನು ಪಡೆಯಲು ಡೆಪಾಸಿಟರೀಸ್ / ಸಂಬಂಧಿತ ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ / ಕೆಫಿನ್ಟೆಕ್ಗೆ 28ನೇ ಎಜಿಎಂ ಸೂಚನೆಯಲ್ಲಿ ಒದಗಿಸಿರುವ ಇ–ಮತದಾನದ ಸೂಚನೆಗಳ ವಿಧಾನದಂತೆ ಹಾಗೂ ಡಿಸೆಂಬರ್ 09, 2020ರ ಎಸ್ಇಬಿಐ ಸುತ್ತೋಲೆಯ ಅನುಸಾರ ಮನವಿ ಸಲ್ಲಿಸಿ

ಇ–ಮತದಾನ ಮತ್ತು ರಿಮೋಟ್ ಇ–ಮತದಾನ ಪ್ರಕ್ರಿಯೆಯನ್ನು ನಡೆಸಲು ಕಂಪನಿಯು ಶ್ರೀ ಪ್ರಮೋದ್ ಎಸ್.ಎಂ. ಪಾಲುದಾರರು, ಬಿಎಂಪಿ & ಕಂ., ಎಲ್ಎಲ್ಪಿ, ಪಿಸಿಎಸ್, ಅವರನ್ನು ಪರಿವೀಕ್ಷಕರನ್ನಾಗಿ ಮತ್ತು ಶ್ರೀ ಬಿಸ್ವಜಿತ್ ಘೋಷ್, ಪಾಲುದಾರರು, ಬಿಎಂಪಿ & ಕಂ., ಎಲ್ಎಲ್ಪ, ಪಿಸಿಎಸ್, ಅವರನ್ನು ಶ್ರೀ ಪ್ರಮೋದ್ ಎಸ್.ಎಂ. ರವರಿಗೆ ಪರ್ಯಾಯ ಪರಿವೀಕ್ಷಕರನ್ನಾಗಿ ಇ–ಮತದಾನವನ್ನು

ವಾರ್ಷಿಕ ವರದಿ ಮತು 29ನೇ ಎಜಿಎಂನ ಸೂಚನೆ, ಕಂಪನಿಯ ವೆಬ್ಸೈಟ್ ಅಡಿಯಲ್ಲಿ https://www.subex.com/shareholder-services/ ಮತ್ತು ಕೆಫಿನ್ಟೆಕ್ ಅಡಿಯಲ್ಲಿ URL https://evoting.kfintech.com/ ನಲ್ಲಿ ಜೊತೆಗೆ ಕಂಪನಿಯ ಷೇರುಗಳನ್ನು ಪಟ್ಟಿ ಮಾಡಲಾದ 'ಸ್ಟಾಕ್' ಎಕ್ಸ್ಟೇಂಜ್'ಗಳ ವೆಬ್ಸ್ಬ್ರೆಟ್ಗಳು ಅಂದರೆ ಬಿಎಸ್ಇ ಲಿಮಿಟೆಡ್ (www.bseindia.com) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (www.nseindia.com) ನಲ್ಲಿ ಲಭ್ಯವಿದೆ. ವಾರ್ಷಿಕ ವರದಿ ಮತ್ತು 29ನೇ ಎಜಿಎಂನ ಸೂಚನೆ ಪತ್ರಿಯನ್ನು ಪಡೆಯಲು ಸದಸ್ಯರು investorrelations@subex.com ಗೆ

ರಿಮೋಟ್ ಇ–ಮತದಾನ / ಇ–ಮತದಾನಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದಲ್ಲಿ, ಆಗಾಗ್ಗೆ ಕೇಳಲಾಗುವ ಪ್ರಶ್ನೆಗಳು (FAQ ಗಳು) ನೋಡುವುದು ಮತ್ತು ಇ–ಮತದಾನ ಬಳಕೆದಾರರ ಕೈಪಿಡಿಯು https://evoting.kfintech.com/ ನ "ಡೌನ್ಲೇಡ್ಸ್" ವಿಭಾಗದಲ್ಲಿ ಲಭ್ಯವಿದೆ, ಅಥವಾ ಶ್ರೀ ಎಸ್.ವ. ರಾಜು, ಡೆಪ್ಯೂಟಿ ವೈಸ್ ಪ್ರೆಸಿಡೆಂಟ್, ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್, ಸೆಲೆನಿಯಮ್ಟವರ್ ಬಿ, ಪ್ಲಾಟ್ 31–32, ಫೈನಾನ್ಷಿಯಲ್ ಡಿಸ್ಟಿಕ್ಟ್, ನಾನಕ್ರಮಗುಡ, ಸೆರಿಲಿಂಗಂಪಲ್ಲಿ ಮಂಡಲ್, ಹೈದರಾಬಾದ್ – 500 032 ಅವರನ್ನು ಸಂಪರ್ಕಿಸುವುದು ಅಥವಾ einward.ris@kfintech.com ಗೆ ಇ–ಮೇಲ್ ಬರೆಯುವುದು ಅಥವಾ ಕೆಫಿನ್ಟೆಕ್ ಟೋಲ್ ಫ್ರೀ ನಂ. 1800 309 4001 ಗೆ ಕರೆ ಮಾಡಬಹುದಾಗಿ ಕಂಪನಿಯು ಈ ಮೂಲಕ ತಿಳಿಸುತ್ತದೆ. ಸುಬೆಕ್ಸ್ ಲಿಮಿಟೆಡ್ ಪರವಾಗಿ

ಸಹಿ/-

ಸ್ಥಳ : ಬೆಂಗಳೂರು ದಿನಾಂಕ: ಸೆಪ್ಟೆಂಬರ್ 5, 2023

ಜಿ. ವಿ. ಕೃಷ್ಣಕಾಂತ್ ಕಂಪನಿ ಕಾರ್ಯದರ್ಶಿ ಮತ್ತು ಕಂಪ್ಲೈನ್ಸ್ ಅಧಿಕಾರಿ